

Disclaimer

"This is an automated (system-generated) translation provided for convenience. If there is any ambiguity or inconsistency between this translation and the English version of the document, the English version will prevail to the extent permitted by applicable law. If you need any clarification, please call our toll-free number [1800 572 3013] and we will assist you."

ಹಕ್ಕು ನಿರಾಕರಣೆ

"ಇದು ಅನುಕೂಲಕ್ಕಾಗಿ ಒದಗಿಸಲಾದ ಸ್ವಯಂಚಾಲಿತ (ಸಿಸ್ಟಮ್-ರಚಿತ) ಅನುವಾದವಾಗಿದೆ. ಈ ಅನುವಾದ ಮತ್ತು ಡಾಕ್ಯುಮೆಂಟ್‌ನ ಇಂಗ್ಲಿಷ್ ಆವೃತ್ತಿಯ ನಡುವೆ ಯಾವುದೇ ಅಸ್ಪಷ್ಟತೆ ಅಥವಾ ಅಸಂಗತತೆ ಇದ್ದಲ್ಲಿ, ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಇಂಗ್ಲಿಷ್ ಆವೃತ್ತಿಯು ಮೇಲುಗೈ ಸಾಧಿಸುತ್ತದೆ. ನಿಮಗೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದರೆ, ದಯವಿಟ್ಟು ನಮ್ಮ ಟೋಲ್-ಫ್ರೀ ಸಂಖ್ಯೆಗೆ [1800 572 3013] ಕರೆ ಮಾಡಿ ಮತ್ತು ನಾವು ನಿಮಗೆ ಸಹಾಯ ಮಾಡುತ್ತೇವೆ."

Kshema Kisan Sathi Insurance Policy**UIN: IRDAN162RPCR0019V01202526**

ಕ್ಷೇಮಾ ಕಿಸಾನ್ ಸಾಥ್‌ನ ವಿಮಾ ಪಾಲಿಸಿ

ನೀತಿ ಪದಗಳು

ವಿಭಾಗ I: ಕಾರ್ಯಕಾರಿ ಷರತ್ತು

ವೇಳಾಪಟ್ಟಿಯಲ್ಲಿ ಹೆಸರಿಸಲಾದ ವಿಮಾದಾರರಾದ ನೀವು ಈ ಕ್ಷೇಮಾ ಕಿಸಾನ್ ಸಾಥ್‌ನ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಿ, ಪಾಲಿಸಿಯಲ್ಲಿ ಹೇಳಿರುವಂತೆ ವಿಮಾ ರಕ್ಷಣೆಗಾಗಿ ಕ್ಷೇಮಾ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿದ್ದೀರಿ.

ಪ್ರಸ್ತಾವನೆ, ನೀತಿ ಮಾತುಗಳು, ನೀತಿ ವೇಳಾಪಟ್ಟಿ, ಅನುಬಂಧಗಳು, ಘೋಷಣೆಗಳು ಮತ್ತು ಅದರ ಯಾವುದೇ ಅನುಮೋದನೆಗಳನ್ನು ಒಂದು ದಾಖಲೆ ಮತ್ತು ನಿರ್ದಿಷ್ಟ ಅರ್ಥವನ್ನು ಲಗತ್ತಿಸಲಾದ ಯಾವುದೇ ಪದ ಅಥವಾ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.

ಈ ಪಾಲಿಸಿಯ ಉದ್ದಕ್ಕೂ, "ನೀವು", "ನಿಮ್ಮ", "ನೀವೇ" ಎಂಬ ಪದಗಳು ಪಾಲಿಸಿಯ ವೇಳಾಪಟ್ಟಿಯಲ್ಲಿ ತೋರಿಸಲಾದ ಹೆಸರಿಸಲಾದ ವಿಮಾದಾರರನ್ನು ಸೂಚಿಸುತ್ತವೆ. "ನಾವು", "ನಾವು", "ನಮ್ಮ" ಮತ್ತು "ಕಂಪನಿ" ಎಂಬ ಪದಗಳು ಕ್ಷೇಮಾ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಅನ್ನು ಸೂಚಿಸುತ್ತವೆ.

ಈಗ ಈ ನೀತಿಯು ಸಾಕ್ಷಿಯಾಗಿದೆ, ಈ ನೀತಿಯು ಇಲ್ಲಿ ಉಲ್ಲೇಖಿಸಲಾದ ಅಥವಾ ಅನುಮೋದಿಸಿದ ಅಥವಾ ವ್ಯಕ್ತಪಡಿಸಿದ ವಿವಿಧ ಭಾಗಗಳು, ವಿಭಾಗಗಳು, ನಿಯಮಗಳು, ಷರತ್ತುಗಳು, ವಿನಾಯಿತಿಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಉಲ್ಲೇಖಿಸಲಾದ ವಿಷಯಕ್ಕೆ ಒಳಪಟ್ಟಿರುತ್ತದೆ.

ಭಾಗ-1: ಬೆಳೆ ವಿಮೆ

ಭಾಗ II: ವೈಯಕ್ತಿಕ ಅಪಘಾತ ವಿಮೆ

ಭಾಗ 1: ಬೆಳೆ ವಿಮೆ

ಭಾಗ I-ವಿಭಾಗ I a: ಅನ್ವಯಿಸುವಿಕೆ:

ಪಾಲಿಸಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಋತುಮಾನದ/ತೋಟಗಾರಿಕೆ ಬೆಳೆಗಾಗಿ ಬ್ಯಾಂಕ್ ಬೆಳೆ ಸಾಲವನ್ನು ಒದಗಿಸುತ್ತದೆ.

ಭಾಗ I-ವಿಭಾಗ I ಬಿ: ವಿಮಾದಾರರ ಮೊತ್ತದ ಆಧಾರ:

ಸಾಲಗಾರ ಮತ್ತು ಸಾಲಗಾರರಲ್ಲದ ಗ್ರಾಹಕರ ಸಂದರ್ಭದಲ್ಲಿ ಬ್ಯಾಂಕ್ ಅಥವಾ ಎಸ್. ಓ. ಎಫ್. ಮಂಜೂರು ಮಾಡಿದ ಸಾಲದ ಮೊತ್ತದ ಮಿತಿಯವರೆಗೆ.

ಭಾಗ I-ವಿಭಾಗ II: ಪದಗಳ ವ್ಯಾಖ್ಯಾನ

a) ರಿಸ್ಕ್/ಪಾಲಿಸಿಯ ಪ್ರಾರಂಭದ ದಿನಾಂಕ: ಪ್ರಾರಂಭದ ಅಥವಾ ರಿಸ್ಕ್ ಪ್ರಾರಂಭದ ದಿನಾಂಕವು ಪಾಲಿಸಿಯ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ ಈ ಪಾಲಿಸಿಯ ಅಡಿಯಲ್ಲಿ ಕವರೇಜ್ ಅನ್ನು ಪ್ರಾರಂಭಿಸುವ ದಿನಾಂಕವಾಗಿದೆ.

- b) ಬೆಳೆ: ಬೆಳೆ ಎಂದರೆ ನಿರ್ದಿಷ್ಟ ಗಡಿ ಜಮೀನಿನಲ್ಲಿ ಒಂದೇ ಸ್ಥಳದಲ್ಲಿ ಬೆಳೆಸಲಾದ ಮತ್ತು ಲಾಭ ಅಥವಾ ಜೀವನಾಧಾರಕ್ಕಾಗಿ ವ್ಯಾಪಕವಾಗಿ ಕೊಯ್ಲು ಮಾಡಲಾದ ಮತ್ತು ಬೀಜಗಳಿಂದ ಅಥವಾ ಯಾವುದೇ ಸಸ್ಯದಿಂದ ಬೆಳೆಯಬಹುದಾದ ಒಂದೇ ರೀತಿಯ ಸಸ್ಯ ಎಂದರ್ಥ.
- c) ಡಿಜಿಟಲ್ ಪ್ರೊಪ್ರೊಸಲ್ ಫಾರ್ಮ್ (ಡಿಪಿಎಫ್): ಇದು ನೀವು (ಕ್ಲೇಮ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು) ಅಥವಾ ನಿಮ್ಮ ಅಧಿಕೃತ ಪ್ರತಿನಿಧಿಯು (ಇದನ್ನು ಒನ್ ಟೈಮ್ ಪಾಸ್‌ವರ್ಡ್ ಮೂಲಕ ದೃಢೀಕರಿಸಬೇಕು) ಸಲ್ಲಿಸುವ ಒಂದು ಫಾರ್ಮ್ ಆಗಿದೆ.
- d) ಬೆಳೆ ಅವಧಿ: ಬಹು-ಆಯ್ಕೆ ಬೆಳೆಗಳ ಸಂದರ್ಭದಲ್ಲಿ ಬಿತ್ತನೆ ಮಾಡುವುದರಿಂದ ಕೊನೆಯ ಸುಗ್ಗಿಯ ಆರಂಭದವರೆಗಿನ ಅವಧಿ ಮತ್ತು ಏಕ-ಆಯ್ಕೆ ಬೆಳೆಗಳಿಗೆ ಕೊಯ್ಲು ಪ್ರಾರಂಭಿಸುವುದು ಮತ್ತು ಬಾಳೆಹಣ್ಣುಗಳಿಗೆ ಗರಿಷ್ಠ 1 ವರ್ಷ
- e) ಕ್ಲೇಮ್ ಎಕ್ಸ್‌ಕ್ಯೂರಿಟಿ/ಡಿಡಕ್ಟಿಬಲ್: ಪಾಲಿಸಿಯ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ಮೊತ್ತವನ್ನು ನೀವು ಪ್ರತಿ ವಿಮಾ ಕ್ಲೇಮ್ ನೀವೇ ಭರಿಸಬೇಕು.
- f) ಅನುಮೋದನೆ: ಪಾಲಿಸಿಯಲ್ಲಿ ನೀವು ಲಿಖಿತವಾಗಿ ಅಥವಾ ಕ್ಲೇಮ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿನಂತಿಸಿದ ಯಾವುದೇ ಬದಲಾವಣೆಯನ್ನು ನಾವು ಲಿಖಿತವಾಗಿ ಒಪ್ಪಿಕೊಂಡಿದ್ದೇವೆ ಎಂದರ್ಥ.
- g) ನೋಂದಣಿ ವಿಂಡೋ: ನಿರ್ದಿಷ್ಟ ಬೆಳೆ ಋತುವಿಗಾಗಿ ಈ ಪಾಲಿಸಿಯ ಅಡಿಯಲ್ಲಿ ನೋಂದಣಿಗಾಗಿ ಕಂಪನಿಯು ಘೋಷಿಸಿದ ಅವಧಿ.
- h) ಪ್ರಾಣಿಗಳ ದಾಳಿ: ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಪ್ರಾಣಿಗಳ ದಾಳಿ/ಮೇಯಿಸುವಿಕೆಯಿಂದ ವಿಮೆ ಮಾಡಿದ ಬೆಳೆಗೆ ಉಂಟಾಗುವ ನಷ್ಟ ಅಥವಾ ಹಾನಿ.
- i) ಕೊಯ್ಲು ಎಂದರೆ ವಿಮೆ ಮಾಡಿದ ಬೆಳೆಗಳಿಂದ ಉತ್ಪನ್ನಗಳನ್ನು ಕೊಯ್ಲು/ಸಂಗ್ರಹಿಸಲು ಕೈಗೊಳ್ಳುವ ಯಾವುದೇ ಕಾರ್ಯಾಚರಣೆ.
- j) ನಷ್ಟ ಪರಿಹಾರದ ಶೇಕಡಾವಾರು: ಇದು ಪಾಲಿಸಿಯ ವೇಳಾಪಟ್ಟಿಯಲ್ಲಿ ತೋರಿಸಿರುವಂತೆ, ಯಾವುದೇ ಕ್ಲೇಮ್ ಸಂದರ್ಭದಲ್ಲಿ ಪಾವತಿಸಲಾಗುವ ನಿಜವಾದ ನಷ್ಟ ಅಥವಾ ವಿಮೆಯ ಮೊತ್ತದ ಶೇಕಡಾವಾರು ಮೊತ್ತವಾಗಿದೆ.
- k) ವಿಮಾದಾರ ವ್ಯಕ್ತಿ ಎಂದರೆ ಪಾಲಿಸಿಯ ವೇಳಾಪಟ್ಟಿಯಲ್ಲಿ ಹೆಸರಿಸಲಾದ ವ್ಯಕ್ತಿ ಎಂದರ್ಥ.
- l) ವಸ್ತು ಬದಲಾವಣೆ: ಬಿತ್ತನೆ ದಿನಾಂಕಗಳಲ್ಲಿನ ಬದಲಾವಣೆ ಅಥವಾ ವಿಮೆ ಮಾಡಿದ ಬೆಳೆಯ ಬದಲಾವಣೆಯನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದ ಅಪಾಯವನ್ನು ವಿಮೆದಾರನ ನಿರ್ಧಾರದ ಮೇಲೆ ವಸ್ತುಶಃ ಪರಿಣಾಮ ಬೀರುವ ಬದಲಾವಣೆಗಳು.
- m) ವಿಮೆಯ ಅವಧಿ: ಪಾಲಿಸಿಯ ವೇಳಾಪಟ್ಟಿಯಲ್ಲಿ ತೋರಿಸಿರುವಂತೆ ವಿಮೆಯ ಒಪ್ಪಂದವು ಮಾನ್ಯವಾಗಿರುವ ಅವಧಿ, ಪಾಲಿಸಿಯನ್ನು ರದ್ದುಗೊಳಿಸಿದ ಹೊರತು, ಈ ಸಂದರ್ಭದಲ್ಲಿ ವಿಮೆಯ ಅವಧಿಯು ಪರಿಣಾಮದ ಮೇಲೆ ಕೊನೆಗೊಳ್ಳುತ್ತದೆ.
- n) ಪಾಲಿಸಿ: ಪಾಲಿಸಿ ಎಂದರೆ ಈ ಪಾಲಿಸಿ ಪದಗಳು, ಪಾಲಿಸಿ ವೇಳಾಪಟ್ಟಿ ಮತ್ತು ಅನ್ವಯವಾಗುವ ಯಾವುದೇ ಅನುಬಂಧಗಳ ಅನುಮೋದನೆಗಳು ಅಥವಾ ವಿಸ್ತರಣೆಗಳು ಅದಕ್ಕೆ ಲಗತ್ತಿಸಲಾಗಿದೆ ಮತ್ತು ಅದರ ಭಾಗವಾಗಿದೆ. ಪಾಲಿಸಿಯು ವ್ಯಾಪ್ತಿಯ ವಿವರಗಳನ್ನು ಒಳಗೊಂಡಿದೆ.

- o) ಪಾಲಿಸಿಯ ಅಂತಿಮ ದಿನಾಂಕ: ಋತುಮಾನದ ಬೆಳೆಗಳಿಗೆ ಪಾಲಿಸಿಯು ತೋಟದಲ್ಲಿ ಕೊಯ್ಲು ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಅಥವಾ ಬೆಳೆ ಅವಧಿಯ ಆಧಾರದ ಮೇಲೆ ಪಾಲಿಸಿಯ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಮುಕ್ತಾಯ ದಿನಾಂಕದಂದು ಕೊನೆಗೊಳ್ಳುತ್ತದೆ.
- p) ಪಾಲಿಸಿ ವೇಳಾಪಟ್ಟಿ: ವಿಮಾ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒಳಗೊಂಡಿರುವ ಮತ್ತು ಪಾಲಿಸಿಯ ಪದಗಳು, ಅನುಮೋದನೆಗಳು ಮತ್ತು ಯಾವುದೇ ಇತರ ಲಗತ್ತಿಸಲಾದ ಅನುಬಂಧದ ಭಾಗವಾಗಿರುವ ದಾಖಲೆಯಾಗಿದೆ.
- q) ಸುಗ್ಗಿಯ ನಂತರದ ನಷ್ಟ: ಬೆಳೆ/ಉತ್ಪನ್ನವನ್ನು ನೆಲ/ಬೆಳೆಯಿಂದ ಬೇರ್ಪಡಿಸಿದ ನಂತರ ಬೆಳೆ/ಉತ್ಪನ್ನಕ್ಕೆ ನಷ್ಟ ಅಥವಾ ಹಾನಿ.
- r) ಪ್ರಸ್ತಾವನೆ ಫಾರ್ಮ್: ನಿಮ್ಮ ಬಗ್ಗೆ, ಕೃಷಿ, ಬೆಳೆ ಮತ್ತು ಅಪಾಯಕ್ಕೆ ಸಂಬಂಧಿಸಿದ ಯಾವುದೇ ಇತರ ವಸ್ತು ಮಾಹಿತಿಯನ್ನು ನೀಡುವ ಭೌತಿಕ/ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಮತ್ತು ಸರಿಯಾಗಿ ದಿನಾಂಕ/ಇ-ದಿನಾಂಕ ಮತ್ತು ಸಹಿ/ಹೆಬ್ಬರಳಿನ ಗುರುತು
- s) ಪ್ರೀಮಿಯಂ: ಈ ಪಾಲಿಸಿಯ ಅಡಿಯಲ್ಲಿ ವಿಮಾ ರಕ್ಷಣೆಯನ್ನು ಖರೀದಿಸಲು ಪಾಲಿಸಿಯ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ಮೊತ್ತ
- t) ವಿಮೆ ಮೊತ್ತ: ಪಾಲಿಸಿಯ ವೇಳಾಪಟ್ಟಿಯಲ್ಲಿ ತೋರಿಸಿರುವ ಬೆಳೆ ವಿಮೆ ಮೊತ್ತವು ಪಾಲಿಸಿಯ ಅಡಿಯಲ್ಲಿ ಯಾವುದೇ ಒಂದು ಕ್ಲೈಮ್ ಅಥವಾ ವಿಮೆಯ ಅವಧಿಯಲ್ಲಿ ಎಲ್ಲಾ ಕ್ಲೈಮ್‌ಗಳಿಗೆ ಒಟ್ಟಾರೆಯಾಗಿ ನಮ್ಮ ಗರಿಷ್ಠ ಹೊಣೆಗಾರಿಕೆಯಾಗಿರುತ್ತದೆ.
- u) ಕಾಯುವ ಅವಧಿ: ಕಾಯುವ ಅವಧಿಯು ಈ ಪಾಲಿಸಿಯ ಅಡಿಯಲ್ಲಿ ಹೇಳಲಾದ ಸಮಯದ ಮೊತ್ತವಾಗಿದ್ದು, ಇದಕ್ಕಾಗಿ ನೀವು ಕವರೇಜ್ ಜಾರಿಗೆ ಬರುವ ಮೊದಲು ಕಾಯಬೇಕಾಗುತ್ತದೆ. ವಿಮಾದಾರನು ಯಾವುದೇ ಪ್ರಯೋಜನಕ್ಕಾಗಿ ಅರ್ಹತೆ ಹೊಂದಿರುವುದಿಲ್ಲ.

ಭಾಗ I-ವಿಭಾಗ III: ವ್ಯಾಪ್ತಿ

ಕೆಳಗೆ ಪಟ್ಟಿ ಮಾಡಲಾದ ಅಪಾಯವು ಸಂಭವಿಸಿದಾಗ, ಬೆಳೆಗೆ ಹಾನಿಯಾಗುತ್ತದೆ, ಈ ಪಾಲಿಸಿಯ ಅಡಿಯಲ್ಲಿ ನೀವು ವಿಮಾ ಕ್ಲೈಮ್ ಅರ್ಹರಾಗಿರುತ್ತೀರಿ.

- a) ಚಂಡಮಾರುತ
 - b) ಭೂಕಂಪ
 - c) ಸಿಡಿಲಿನಿಂದ ಬೆಂಕಿ
 - d) ಪ್ರವಾಹ
 - e) ಬಿರುಗಾಳಿ.
 - f) ಪ್ರವಾಹ (ಹೈಡ್ರೋಫಿಲಿಕ್ ಬೆಳೆಗಳಿಗೆ ಅನ್ವಯಿಸುವುದಿಲ್ಲ)
 - g) ಭೂಕುಸಿತ
 - h) ಸುನಾಮಿ
 - i) ಈ ಕೆಳಗೆ ಪಟ್ಟಿ ಮಾಡಲಾಗಿರುವಂತೆ ಪ್ರಾಣಿಗಳ ದಾಳಿ (ಪಾಲಿಸಿಯ ವಿಮೆಯ ಮೊತ್ತದ ಗರಿಷ್ಠ ಶೇಕಡ 25ರಷ್ಟು ಮೊತ್ತಕ್ಕೆ ಮಾತ್ರ).
- (a) ಆನೆ.

(b) ಕಾಡು ಹಂದಿ

ಭಾಗ I-ವಿಭಾಗ IV: ಯಾರಿಗೆ ಈ ಪಾಲಿಸಿಯನ್ನು ನೀಡಲಾಗಿದೆ.

- I. ಪಾಲಿಸಿಯನ್ನು ನಿಮಗೆ ನೀಡಲಾಗುತ್ತದೆ ಮತ್ತು ಪಾಲಿಸಿಯ ವೇಳಾಪಟ್ಟಿಯಲ್ಲಿ ಹೈಪೋಥೆಕೇಷನ್ ಅಡಿಯಲ್ಲಿ ಹೆಸರಿಸಲಾದ ಬ್ಯಾಂಕಿನಿಂದ ಸಾಲವನ್ನು ಪಡೆದ ನಿಮ್ಮ ಬೆಳೆಗೆ ಪಾಲಿಸಿಯು ರಕ್ಷಣೆ ನೀಡುತ್ತದೆ.
- II. ಒಂದಕ್ಕಿಂತ ಹೆಚ್ಚು ಮಾಲೀಕರು ಅಥವಾ ಕೃಷಿಕರು ಅಥವಾ ಸಾಲಗಾರರು ಇದ್ದರೆ, ಪಾಲಿಸಿಯನ್ನು ಪ್ರಧಾನ ಬ್ಯಾರೋವರ್ ಅಥವಾ ನೀವೆಲ್ಲರೂ ನಾಮನಿರ್ದೇಶನ ಮಾಡಿದ ಸಹ-ಮಾಲೀಕರು ಅಥವಾ ಸಹ-ಕೃಷಿಕರಿಗೆ ನೀಡಲಾಗುತ್ತದೆ ಮತ್ತು "ಯಾವುದೇ ಆಕ್ಷೇಪಣೆ ಇಲ್ಲ" ಎಂದು ಒದಗಿಸಲಾಗುತ್ತದೆ.
- III. ನೀವು ವಿಮಾದಾರರ ಆಸ್ತಿಯನ್ನು ಬ್ಯಾಂಕಿನಲ್ಲಿ ಅಡಮಾನ ಹಾಕಿದ್ದರೆ, ಅಡಮಾನ ಹಾಕಿದ್ದರೆ ಅಥವಾ ಹೈಪೋಥೆಕೇಟ್ ಮಾಡಿದ್ದರೆ, ಪಾಲಿಸಿ ವೇಳಾಪಟ್ಟಿಯು 'ಒಪ್ಪಿಕೊಂಡ ಬ್ಯಾಂಕ್ ಷರತ್ತು'ಯನ್ನು ತೋರಿಸುತ್ತದೆ ಮತ್ತು ಅಂತಹ ಇತರ ಬ್ಯಾಂಕಿನ ಹೆಸರನ್ನು ಈ ಪಾಲಿಸಿಗೆ ಸೇರಿಸಲಾಗುತ್ತದೆ:

ಭಾಗ I-ವಿಭಾಗ V: ಈ ಕೆಳಗಿನ ನಷ್ಟಗಳು ಈ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ.

ಈ ಕೆಳಗಿನ ಕಾರಣಗಳಿಂದ ಉಂಟಾದ ನಷ್ಟಗಳು ಮತ್ತು/ಅಥವಾ ಹಾನಿಗಳನ್ನು ನಾವು ಭರಿಸುವುದಿಲ್ಲ.

- a) ಯುದ್ಧದ ಪರಿಣಾಮವಾಗಿ ನಷ್ಟ, ಆಕ್ರಮಣ, ವಿದೇಶಿ ಶತ್ರುವಿನ ಕ್ರಿಯೆ, ವೈಷಮ್ಯಗಳು (ಯುದ್ಧವನ್ನು ಘೋಷಿಸಿರಲಿ ಅಥವಾ ಇಲ್ಲದಿರಲಿ), ಅಂತರ್ಯುದ್ಧ, ದಂಗೆ, ಕ್ರಾಂತಿ, ದಂಗೆ, ಮಿಲಿಟರಿ ಅಥವಾ ಅಧಿಕಾರವನ್ನು ಕಸಿದುಕೊಳ್ಳುವುದು, ಮುಟ್ಟುಗೋಲು ಹಾಕಿಕೊಳ್ಳುವುದು,
- b) ಅಯಾನೀಕರಿಸುವ ವಿಕಿರಣದಿಂದ ಅಥವಾ ಯಾವುದೇ ಪರಮಾಣು ಇಂಧನದಿಂದ ಅಥವಾ ಯಾವುದೇ ಪರಮಾಣು ತ್ಯಾಜ್ಯದಿಂದ ಪರಮಾಣು ಇಂಧನದ ದಹನದಿಂದ ಅಥವಾ ವಿಕಿರಣಶೀಲ, ವಿಷಕಾರಿ, ಸ್ಫೋಟಕ ಅಥವಾ ಅಪಾಯಕಾರಿ ವಿಕಿರಣದಿಂದ ಉಂಟಾಗುವ ಮಾಲಿನ್ಯ
- c) ಯಾವುದೇ ರೀತಿಯ ಅಥವಾ ವಿವರಣೆಯ ಪರಿಣಾಮಕಾರಿ ನಷ್ಟ.
- d) ದುರುದ್ದೇಶಪೂರಿತ ಹಾನಿ, ಅಗ್ನಿಸ್ವರ್ಶ ಮತ್ತು ಇತರ ತಡೆಗಟ್ಟಬಹುದಾದ ಅಪಾಯಗಳು
- e) ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಬೆಳೆಗೆ ಯಾವುದೇ ನಷ್ಟ
- f) ಯಾವುದೇ ರೀತಿಯ ಮಾಲಿನ್ಯ ಅಥವಾ ಮಾಲಿನ್ಯ
- g) ಯಾವುದೇ ಸರ್ಕಾರಗಳು ಅಥವಾ ಯಾವುದೇ ಇತರ ನಾಗರಿಕ ಪ್ರಾಧಿಕಾರದ ಆದೇಶದಿಂದ ಉಂಟಾಗುವ ರಾಜಕೀಯ ಅಪಾಯ ಅಥವಾ ನಷ್ಟ ಅಥವಾ ಹಾನಿ
- h) ಜ್ವಾಲಾಮುಖಿ ಸ್ಫೋಟ, ಕರಾವಳಿ ಅಥವಾ ನದಿಯ ಸವೆತ ಅಥವಾ ಪ್ರಕೃತಿಯ ಇತರ ಸೆಳೆತಗಳು

- i) ಕಳ್ಳತನ, ಗಲಭೆ ಮತ್ತು ಮುಷ್ಕರ
- j) ವಿಮಾ ಅವಧಿಯಲ್ಲಿ ಪಾಲಿಸಿಯ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿದ ಬೆಳೆಗಳ ಕೃಷಿ
- k) ಕತ್ತರಿಸಿದ ಮತ್ತು ಹೊಲದಲ್ಲಿ ಹರಡಿದರೂ ಸಹ ಬೆಳೆ ಉತ್ಪನ್ನಗಳಿಗೆ ಸುಗ್ಗಿಯ ನಂತರದ ನಷ್ಟಗಳು
- l) ನಿರ್ದಿಷ್ಟವಾಗಿ ಆವರಿಸಿರುವ ಪ್ರಾಣಿಯನ್ನು ಹೊರತುಪಡಿಸಿ ಯಾವುದೇ ಪ್ರಾಣಿಯಿಂದ ಉಂಟಾಗುವ ಹಾನಿ/ನಷ್ಟ.
- m) ಪಾಲಿಸಿ ವೇಳಾಪಟ್ಟಿಯ ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಹೆಚ್ಚುವರಿ/ಕಡಿತಗೊಳಿಸಬಹುದಾದ ಮೊತ್ತವನ್ನು ಕ್ಲೇಮ್ ಮಾಡಿ.
- n) ಪ್ರವಾಹದ ವಿರುದ್ಧ ಹೈಡ್ರೋಫಿಲಿಕ್ ಬೆಳೆಗಳ ವ್ಯಾಪ್ತಿ
- o) ಪಾಲಿಸಿ ವೇಳಾಪಟ್ಟಿಯಲ್ಲಿ ಸ್ಪಷ್ಟವಾಗಿ ಒಳಗೊಳ್ಳದ ಇತರ ಯಾವುದೇ ಅಪಾಯದಿಂದಾಗಿ.
- p) ಸ್ವಾಕಿಂಗ್, ಟ್ರೆಲ್ಲಿಂಗ್ ಮುಂತಾದ ಪೋಷಕ ರಚನೆಗಳ ವೆಚ್ಚ.
- q) ಕಾಯುವ ಅವಧಿ: ಪಾಲಿಸಿಯನ್ನು ಪ್ರಾರಂಭಿಸಿದ ಮೊದಲ 7 ದಿನಗಳೊಳಗೆ.
- r) ಅಂತರ ಬೆಳೆ ಮತ್ತು ಮಿಶ್ರ ಬೆಳೆ ಕೃಷಿ.

ಭಾಗ I-ವಿಭಾಗ VI: ವಿಮಾ ಹಕ್ಕು ಮತ್ತು ನಿಮ್ಮ ಜವಾಬ್ದಾರಿಯನ್ನು ಹೇಗೆ ಸಲ್ಲಿಸುವುದು

ಈ ಪಾಲಿಸಿಯ ವ್ಯಾಪ್ತಿಗೆ ಬರುವ ವಿಮಾದಾರರ ಅಪಾಯದಿಂದಾಗಿ ಯಾವುದೇ ನಷ್ಟ ಸಂಭವಿಸಿದ ದುರದೃಷ್ಟಕರ ಸಂದರ್ಭದಲ್ಲಿ, ಅದು ಬೆಳೆಗೆ ನಷ್ಟ ಅಥವಾ ಹಾನಿಯನ್ನುಂಟು ಮಾಡಿರಬಹುದು, ನೀವು ತಕ್ಷಣವೇ ಫಾಲೋಫ ತೆಗೆದುಕೊಳ್ಳಬೇಕಾಗುತ್ತದೆ.

- a) ನಷ್ಟವನ್ನು ಕ್ಲೇಮ್ ಅಪ್ಲಿಕೇಶನ್ ಮೂಲಕ ಅಥವಾ ಇಮೇಲ್ ಮೂಲಕ customer.support@kshema.co ಅಥವಾ ಟೋಲ್-ಫ್ರೀ ಸಂಖ್ಯೆ 18005723013 ಗೆ ನಿಮ್ಮ ಪಾಲಿಸಿ ವಿವರಗಳೊಂದಿಗೆ 24 ಗಂಟೆಗಳ ನಂತರ ತಿಳಿಸಿ.
- b) ಯಾವುದೇ ವಿಮೆಯನ್ನು ತೆಗೆದುಕೊಂಡಿಲ್ಲವೆಂಬಂತೆ ನಷ್ಟವನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.
- c) ಕ್ಲೇಮ್ ಅಪ್ಲಿಕೇಶನ್ ಮೂಲಕ ಬೆಳೆ ನಷ್ಟ/ಹಾನಿಯ ಛಾಯಾಚಿತ್ರಗಳನ್ನು ತೆಗೆದುಕೊಳ್ಳಿ
- d) ಕ್ಲೇಮ್ ಅಪ್ಲಿಕೇಶನ್ ವೀಡಿಯೋ ಮಾರ್ಗದರ್ಶಿಯಲ್ಲಿನ ಸೂಚನೆಯ ಪ್ರಕಾರ ಇಡೀ ಪೀಡಿತ ಕ್ಷೇತ್ರದ ವೀಡಿಯೋವನ್ನು ತೆಗೆದುಕೊಳ್ಳಿ.
- e) ನಷ್ಟದ ಸಮಯ ಮತ್ತು ದಿನಾಂಕ ಮತ್ತು ಸ್ಥಳದ ಪ್ರಕಾರ ಅವುಗಳ ಮೌಲ್ಯಗಳಿಗೆ ಸಂಬಂಧಿಸಿದಂತೆ ಅಂದಾಜು ನಷ್ಟದೊಂದಿಗೆ ಹಾನಿ/ನಷ್ಟದ ಸಂಪೂರ್ಣ ವಿವರಣೆಯನ್ನು ನೀಡಿ. ಅಂದಾಜು ನಷ್ಟದಲ್ಲಿ ಯಾವುದೇ ರೀತಿಯ ಲಾಭವನ್ನು ಸೇರಿಸಬೇಡಿ.
- f) ನಷ್ಟದ ಸಮಯದಲ್ಲಿ ಅದೇ ಬೆಳೆಯನ್ನು ಒಳಗೊಂಡಿದ್ದರೆ, ಇತರ ಎಲ್ಲಾ ವಿಮೆಗಳ ವಿವರಗಳನ್ನು ತಿಳಿಸಿ.

- g) ನಷ್ಟದ ಪರಿಶೀಲನೆ/ಮೌಲ್ಯಮಾಪನ ಪೂರ್ಣಗೊಳ್ಳುವವರೆಗೆ ಹಾನಿಗೊಳಗಾದ ಬೆಳೆ/ಉತ್ಪನ್ನಗಳನ್ನು ರಕ್ಷಿಸಿ ಮತ್ತು ನಷ್ಟವನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.
- h) ಕ್ಲೇಮ್ ಕ್ಲೇಮ್ಸ್ ತಂಡಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳು/ಮಾಹಿತಿಯನ್ನು ಒದಗಿಸಿ.
- i) ಪ್ರವಾಹ/ಪ್ರವಾಹ/ಚಂಡಮಾರುತದ ಹಕ್ಕುಗಳ ಸಂದರ್ಭದಲ್ಲಿ, ಹಾನಿಯ ಸಾಧ್ಯತೆ ಇಲ್ಲದಿರುವವರೆಗೆ ಪ್ರತಿ ಪರ್ಯಾಯ ದಿನಾಂಕದಂದು ಪೋಲಿಸೋಗಳು ಮತ್ತು ವೀಡಿಯೋಗಳನ್ನು ಸಲ್ಲಿಸಬೇಕು.

ಭಾಗ I-ವಿಭಾಗ VII: ಈ ಭಾಗಕ್ಕೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳ ಷರತ್ತುಗಳು:

- i. ವಿಮೆ ಮಾಡದ ಬೆಳೆ: ಹೊಲದಲ್ಲಿನ ಬೆಳೆ ವಿಮೆ ಮಾಡಿದ ಬೆಳೆಗಿಂತ ಭಿನ್ನವಾಗಿದ್ದರೆ ಅಥವಾ ತೋಟದಲ್ಲಿ ಮಿಶ್ರ ಬೆಳೆ/ಅಂತರ ಬೆಳೆ (ಯಾವುದೇ ಇತರ ಬೆಳೆ) ಇದ್ದರೆ ಪಾಲಿಸಿಯ ಆರಂಭದಿಂದಲೂ ಅನೂರ್ಜಿತವಾಗುತ್ತದೆ.
- ii. ವೆಚ್ಚಗಳು: ಯಾವುದೇ ಹಾನಿಗೊಳಗಾದ ಬೆಳೆಗಳು, ಅವಶೇಷಗಳು ಅಥವಾ ಜಮೀನಿನಿಂದ ಯಾವುದೇ ವಸ್ತುವನ್ನು ತೆಗೆದುಹಾಕಲು ನೀವು ಮಾಡಿದ ಯಾವುದೇ ವೆಚ್ಚಗಳು, ಅಂತಹ ಹಾನಿಗಳು ಆವರಿಸಿರುವ ಅಪಾಯಗಳಿಂದಾಗಿರಲಿ ಅಥವಾ ಬೇರೆ ಕಾರಣಗಳಿಂದಾಗಿರಲಿ, ಆಗುವುದಿಲ್ಲ.
- iii. ಹೆಚ್ಚುವರಿ ಮೊತ್ತ: ಪ್ರತಿ ಕ್ಲೇಮ್ ಐದು ನೂರು ರೂಪಾಯಿಗಳು, ಪ್ರತಿಯೊಂದಕ್ಕೂ ನೀವು ನಿಮ್ಮ ಸ್ವಂತ ಜೇಬಿನಿಂದ ಪಾವತಿಸಬೇಕು, ಮತ್ತು ಈ ಪಾಲಿಸಿಯ ಮೇಲೆ ಮಾಡಿದ ಪ್ರತಿಯೊಂದು ಕ್ಲೇಮ್.
- iv. ಕೊಡುಗೆಯ ಷರತ್ತು: ಒಂದೇ ಕೃಷಿ ಭೂಮಿಯಲ್ಲಿ ಒಂದೇ ಬೆಳೆ ಇದ್ದರೆ ಒಂದಕ್ಕಿಂತ ಹೆಚ್ಚು ವಿಮಾ ಪಾಲಿಸಿಗಳ ಅಡಿಯಲ್ಲಿ ವಿಮೆ ಮಾಡಲಾಗುತ್ತದೆ ಮತ್ತು ಸದರಿ ಕೃಷಿ ಭೂಮಿಯಲ್ಲಿ ನಷ್ಟ ಉಂಟಾದರೆ ಮತ್ತು ನಷ್ಟವನ್ನು ಎರಡೂ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
- v. ಕಾಯುವ ಅವಧಿ: ಪಾಲಿಸಿಯ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾದ ಆರಂಭದ ದಿನಾಂಕದಿಂದ ಮೊದಲ 7 ದಿನಗಳಲ್ಲಿ ಸಂಭವಿಸುವ ಬೆಳೆ ನಷ್ಟಗಳಿಗೆ ಯಾವುದೇ ಪಾಲಿಸಿ ವ್ಯಾಪ್ತಿ ಇರುವುದಿಲ್ಲ.
- vi. ಬೆಳೆ ಬದಲಾವಣೆ: ಬ್ಯಾಂಕ್ ಸಾಲಕ್ಕಾಗಿ ಘೋಷಿಸಲಾದ ಬೆಳೆ ಅಥವಾ ವಿಮೆಯ ಪ್ರಸ್ತಾಪದ ಸಮಯದಲ್ಲಿ ಬೆಳೆ ಬದಲಾವಣೆಗೆ ಅವಕಾಶವಿರುವುದಿಲ್ಲ.
- vii. ಬಿತ್ತನೆ ದಿನಾಂಕದ ಬದಲಾವಣೆ: ಒಂದು ಬಾರಿ ಬಿತ್ತನೆ ದಿನಾಂಕದ ಬದಲಾವಣೆಯನ್ನು ಅನುಮತಿಸಲಾಗಿದೆ.
- viii. ಕ್ಲೇಮ್ ನಂತರ ಪಾಲಿಸಿಯ ಸ್ಥಾನ: ನಷ್ಟ ಸಂಭವಿಸಿದಾಗ, ನಷ್ಟದಲ್ಲಿರುವ ಪ್ರದೇಶದ ವ್ಯಾಪ್ತಿಗೆ ಅನುಗುಣವಾದ ವಿಮೆ ಮೊತ್ತವು ವಿಮೆ ಮಾಡಿದ ಪ್ರದೇಶದ ಒಟ್ಟು ವಿಮೆ ಮೊತ್ತದಿಂದ ಕಡಿಮೆಯಾಗುತ್ತದೆ.
- ix. 72 ಗಂಟೆಗಳ ಷರತ್ತು: ನಷ್ಟ ಸಂಭವಿಸುವ ಘಟನೆಯ ಆರಂಭದಿಂದ ಪ್ರಾರಂಭಿಸಿ ಸತತ 72 ಗಂಟೆಗಳ ಅವಧಿಯಲ್ಲಿ ಒಂದು ಅಥವಾ ಹೆಚ್ಚಿನ ವಿಮಾದಾರರ

ಅಪಾಯಗಳಿಂದ ಉಂಟಾಗುವ ಯಾವುದೇ ಬೆಳೆ ನಷ್ಟ ಅಥವಾ ಹಾನಿಯನ್ನು ಪರಿಗಣಿಸಲಾಗುತ್ತದೆ.

- x. ಕಡ್ಡಾಯ ದಾಖಲೆಗಳು: ಕ್ಲೈಮ್ ಮಾಡುವ ಸಮಯದಲ್ಲಿ ಅನಿವಾರ್ಯ ಬೆಳೆ ನಷ್ಟ/ಹಾನಿಗೊಳಗಾದ ಫೋಟೋಗಳನ್ನು ಲ್ಯಾಟ್ ಲಾಂಗ್ ಕೋಆರ್ಡಿನೇಟಿಂಗ್‌ನೊಂದಿಗೆ ಈವೆಂಟ್ ಸಂಭವಿಸಿದ ದಿನಾಂಕದಿಂದ 2 ದಿನಗಳ ಕಟ್ಟುನಿಟ್ಟಾದ ಮಧ್ಯಂತರದಲ್ಲಿ ಸಲ್ಲಿಸಬೇಕು.

ಭಾಗ I-ವಿಭಾಗ VIII: ನಷ್ಟ ಅಥವಾ ಹಾನಿ ಸಂಭವಿಸುವ ಬಗ್ಗೆ ಕಂಪನಿಯ ಹಕ್ಕುಗಳು

ನಷ್ಟ ಅಥವಾ ಹಾನಿ ಸಂಭವಿಸಿದಾಗ, ಅಥವಾ ಈ ನೀತಿಯ ಅಡಿಯಲ್ಲಿ ದಾವೆಗೆ ಕಾರಣವಾದ ಸನ್ನಿವೇಶದಲ್ಲಿ, ನಾವು:

- ಹಾನಿಗೊಳಗಾದ ಬೆಳೆಗಳನ್ನು ಪ್ರವೇಶಿಸಿ ಮತ್ತು/ಅಥವಾ ಸ್ವಾಧೀನಪಡಿಸಿಕೊಳ್ಳಿ;
- ವಿಮೆ ಮಾಡಲಾದ ಆಸ್ತಿಯಿಂದ ಯಾವುದೇ ವಸ್ತು ಅಥವಾ ವಿವರಗಳನ್ನು ಹೊಂದಿರಿ ಮತ್ತು ಅದನ್ನು ಪರೀಕ್ಷಿಸಿ, ವಿಂಗಡಿಸಿ, ವ್ಯವಸ್ಥೆ ಮಾಡಿ, ತೆಗೆದುಹಾಕಿ ಅಥವಾ ಬೇರೆ ರೀತಿಯಲ್ಲಿ ವ್ಯವಹರಿಸಿ; ಮತ್ತು,
- ಅಂತಹ ಯಾವುದೇ ವಿಮೆ ಮಾಡಲಾದ ಆಸ್ತಿಯನ್ನು ಮಾರಾಟ ಮಾಡಿ ಅಥವಾ ಅದನ್ನು ವಿಲೇವಾರಿ ಮಾಡಿ. ಈ ಷರತ್ತಿನಿಂದ ನೀಡಲಾದ ಅಧಿಕಾರಗಳನ್ನು ನಾವು ಯಾವುದೇ ಸಮಯದಲ್ಲಿ ಚಲಾಯಿಸಬಹುದು, ನೀವು ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ನೀವು ಲಿಖಿತವಾಗಿ ಸೂಚನೆ ನೀಡದ ಹೊರತು. ನೀವು ಅಥವಾ ನಿಮ್ಮ ಪರವಾಗಿ ಯಾವುದೇ ವ್ಯಕ್ತಿಯು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸದಿದ್ದರೆ ಅಥವಾ ಇಲ್ಲಿ ಪರಿಶೀಲನೆ/ಮೌಲ್ಯಮಾಪನವನ್ನು ಮಾಡುವಾಗ ನಮಗೆ ಅಥವಾ ನಮ್ಮ ಪ್ರತಿನಿಧಿಗಳಿಗೆ ಅಡ್ಡಿಪಡಿಸಿದರೆ ಅಥವಾ ಅಡ್ಡಿಪಡಿಸಿದರೆ, ಎಲ್ಲರೂ

ಭಾಗ I-ವಿಭಾಗ IX: ನಷ್ಟದ ಮೌಲ್ಯಮಾಪನ ಮತ್ತು ಗಣನೆ:

- ಕ್ಲೈಮ್ ಪತ್ತೆ ಮತ್ತು ನಷ್ಟದ ಮೌಲ್ಯಮಾಪನವನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಅಲ್ಲಾರಿದಮ್ ಅನ್ನು ಬಳಸಿಕೊಂಡು ಕ್ಲೈಮ್ ಅಪ್ಪಿಕೇಶನ್ ಮೂಲಕ ಸಲ್ಲಿಸಿದ ರಿಮೋಟ್ ಸೆನ್ಸಿಂಗ್ ಉಪಗ್ರಹ ಚಿತ್ರ/ಫೋಟೋಗಳು/ವೀಡಿಯೋ ಮೂಲಕ ಮಾಡಲಾಗುತ್ತದೆ.
- ನಷ್ಟ ಪರಿಹಾರ ಕೋಷ್ಟಕದಲ್ಲಿ ನಿರ್ಧರಿಸಿದಂತೆ ಬೆಳೆಯ ಮೌಲ್ಯಕ್ಕೆ ಅನುಗುಣವಾಗಿ ಮೇಲೆ ನಿರ್ಧರಿಸಿದ ನಷ್ಟದ ಪ್ರಮಾಣವನ್ನು ಆಧರಿಸಿ ಪರಿಹಾರವನ್ನು ಪ್ರಮಾಣಾನುಗುಣವಾಗಿ ಪಾವತಿಸತಕ್ಕದ್ದು.
- ನಾವು ಅದನ್ನು ಸ್ವಾಧೀನಪಡಿಸಿಕೊಂಡಿರಲಿ ಅಥವಾ ಇಲ್ಲದಿರಲಿ, ಹಕ್ಕನ್ನು ಸಲ್ಲಿಸಿದ 7 ದಿನಗಳವರೆಗೆ ಬೆಳೆಗಳನ್ನು ತ್ಯಜಿಸಲು ನಿಮಗೆ ಅರ್ಹತೆ ಇರುವುದಿಲ್ಲ. ಹಾನಿಗೊಳಗಾದ ಬೆಳೆಗಳನ್ನು ಕೊಯ್ಲು ಮಾಡಿದರೆ ಅಥವಾ ತೋಟದಿಂದ ತೆಗೆದುಹಾಕಿದರೆ.
- ಕ್ಲೈಮ್ ಅಪ್ಪಿಕೇಶನ್ ಮೂಲಕ ಪಡೆದ ಉಪಗ್ರಹ ಚಿತ್ರ/ಚಿತ್ರಗಳ ಮೂಲಕ ನಿರ್ಧರಿಸಲಾದ ನಷ್ಟದ ಶೇಕಡಾವಾರು ಪ್ರಮಾಣವನ್ನು ಡುರಾಟೆ ಅನುಗುಣವಾದ

Kshema Kisan Sathi Insurance Policy

UIN: IRDAN162RPCR0019V01202526

ಬೆಳೆಯ ಮೌಲ್ಯದ ಮೇಲೆ ಅನ್ವಯಿಸಿದ ನಂತರ ಪರಿಹಾರದ ಮೊತ್ತವನ್ನು ಪಡೆಯಲಾಗುತ್ತದೆ.

ಯಾವುದೇ ಹಂತದಲ್ಲಿ ಕ್ಲೈಮ್ ಉದ್ಭವಿಸಿದ ಸಂದರ್ಭದಲ್ಲಿ, ಪೀಡಿತ ಪ್ರದೇಶಕ್ಕೆ ಅನುಗುಣವಾದ ವಿಮಾ ಮೊತ್ತವು ಖಾಲಿಯಾಗುತ್ತದೆ ಮತ್ತು ಪಾಲಿಸಿಯು ಬಾಧಿತ ಪ್ರದೇಶಕ್ಕೆ ಅನುಪಾತದೊಂದಿಗೆ ಉಳಿದ ಅವಧಿಗೆ ಮುಂದುವರಿಯುತ್ತದೆ.

ಪರಿಹಾರ = ಬೆಳೆ ಹಂತಕ್ಕೆ ಅನುಗುಣವಾದ ವಿಮಾ ಮೊತ್ತ x ವಿಮಾ ಪ್ರದೇಶದ ವ್ಯಾಪ್ತಿ x ನಷ್ಟದ ಶೇಕಡಾವಾರು x ನಷ್ಟದ ಶೇಕಡಾವಾರು-ಹೆಚ್ಚುವರಿ/ಕಡಿತಗೊಳಿಸಬಹುದಾದ ಮೊತ್ತ.

e. ಟೇಬಲ್ I

ಹಂತಹಂತವಾಗಿ ವಿಮೆ ಮಾಡಿದ ಮೊತ್ತದ ಪಟ್ಟಿ: ಒಂದು ಬಾರಿ ಬೆಳೆಗಳನ್ನು ಕೊಯ್ಲು ಮಾಡುವುದು		
ಹಂತಗಳು	ಬಿತ್ತನೆಯ ದಿನಾಂಕದಿಂದ ಬೆಳೆಗಳ ಅವಧಿಯ ಶೇಕಡಾವಾರು ಪ್ರಮಾಣ	ಪರಿಹಾರದ ಶೇಕಡಾವಾರು (ವಿಮಾದಾರರ ಮೊತ್ತದ ಅನುಪಾತ)
1.	5ರಷ್ಟು ಹೆಚ್ಚಳವಾಗಿದೆ.	10%
2.	5 ಪ್ರತಿಶತಕ್ಕಿಂತ ಹೆಚ್ಚು, 10 ಪ್ರತಿಶತದವರೆಗೆ	15%
3.	10 ಪ್ರತಿಶತಕ್ಕಿಂತ ಹೆಚ್ಚು, 30 ಪ್ರತಿಶತದವರೆಗೆ	20%
4.	30 ಪ್ರತಿಶತಕ್ಕಿಂತ ಹೆಚ್ಚು, 40 ಪ್ರತಿಶತದವರೆಗೆ	45%
5.	40 ಪ್ರತಿಶತಕ್ಕಿಂತ ಹೆಚ್ಚು, 50 ಪ್ರತಿಶತದವರೆಗೆ	60%
6.	50 ಪ್ರತಿಶತಕ್ಕಿಂತ ಹೆಚ್ಚು 65 ಪ್ರತಿಶತದವರೆಗೆ	70%
7.	65 ಪ್ರತಿಶತಕ್ಕಿಂತ ಹೆಚ್ಚಾದರೆ 75 ಪ್ರತಿಶತದವರೆಗೆ	80%
8.	75 ಪ್ರತಿಶತಕ್ಕಿಂತ ಹೆಚ್ಚು, 85 ಪ್ರತಿಶತದವರೆಗೆ	85%

9.	85 ಪ್ರತಿಶತಕ್ಕಿಂತ ಹೆಚ್ಚು 100% ವರೆಗೆ	100%
----	---------------------------------------	------

f. ಕೋಷ್ಟಕ II

ಹಂತಹಂತವಾಗಿ ವಿಮೆ ಮಾಡಿದ ಮೊತ್ತದ ಪಟ್ಟಿ: ಬಹು-ಆಯ್ಕೆ ಬೆಲೆಗಳು		
ಹಂತಗಳು	ಬಿತ್ತನೆಯ ದಿನಾಂಕದಿಂದ ಬೆಲೆಗಳ ಅವಧಿಯ ಶೇಕಡಾವಾರು ಪ್ರಮಾಣ	ಪರಿಹಾರದ ಶೇಕಡಾವಾರು (ವಿಮಾದಾರರ ಮೊತ್ತದ ಅನುಪಾತ)
1.	5ರಷ್ಟು ಹೆಚ್ಚಳವಾಗಿದೆ.	10%
2.	5 ಪ್ರತಿಶತಕ್ಕಿಂತ ಹೆಚ್ಚು, 10 ಪ್ರತಿಶತದವರೆಗೆ	15%
3.	10 ಪ್ರತಿಶತಕ್ಕಿಂತ ಹೆಚ್ಚು, 30 ಪ್ರತಿಶತದವರೆಗೆ	20%
4.	30 ಪ್ರತಿಶತಕ್ಕಿಂತ ಹೆಚ್ಚು, 40 ಪ್ರತಿಶತದವರೆಗೆ	45%
5.	ಶೇ. 40ಕ್ಕಿಂತ ಹೆಚ್ಚಾದರೆ ಶೇ. 45ರವರೆಗೆ	60%
6.	45 ಪ್ರತಿಶತಕ್ಕಿಂತ ಹೆಚ್ಚು, 50 ಪ್ರತಿಶತದವರೆಗೆ	70%
7.	50 ಪ್ರತಿಶತಕ್ಕಿಂತ ಹೆಚ್ಚು, 60 ಪ್ರತಿಶತದವರೆಗೆ	80%
8.	60 ಪ್ರತಿಶತಕ್ಕಿಂತ ಹೆಚ್ಚು, 75 ಪ್ರತಿಶತದವರೆಗೆ	85%
9.	75 ಪ್ರತಿಶತಕ್ಕಿಂತ ಹೆಚ್ಚು, 80 ಪ್ರತಿಶತದವರೆಗೆ	100%
10.	80 ಪ್ರತಿಶತಕ್ಕಿಂತ ಹೆಚ್ಚು 90 ಪ್ರತಿಶತದವರೆಗೆ	80%
11.	90 ಪ್ರತಿಶತಕ್ಕಿಂತ ಹೆಚ್ಚು, 95 ಪ್ರತಿಶತದವರೆಗೆ	50%

12.	95 ಪ್ರತಿಶತಕ್ಕಿಂತ ಹೆಚ್ಚು 100% ವರೆಗೆ	20%
-----	---------------------------------------	-----

ಗಮನಿಸಿ: ನಷ್ಟದ ಸಮಯದಲ್ಲಿ ಬೆಳೆ ಹಂತವು ಪಾಲಿಸಿಯನ್ನು ಪ್ರಾರಂಭಿಸಿದ ಮೊದಲ 7 ದಿನಗಳೊಳಗೆ ಬಿದ್ದರೆ, ಯಾವುದೇ ವಿಮಾ ಹಕ್ಕನ್ನು ಪಾವತಿಸಲಾಗುವುದಿಲ್ಲ.

ಕೆ. ತೋಟಗಾರಿಕೆ ಬೆಳೆಗಳಿಗೆ ನಷ್ಟ ಪರಿಹಾರ

ನಷ್ಟದ ಮೌಲ್ಯಮಾಪನವು ಪ್ರತಿ ಸಸ್ಯದ ಮೌಲ್ಯವನ್ನು ಆಧರಿಸಿರುತ್ತದೆ. ವಾರ್ಷಿಕ ಪ್ರಕೃತಿಯ ಬೆಳೆಗಳ ಮೌಲ್ಯವನ್ನು ಕೋಷ್ಟಕ 1ರ ಅಡಿಯಲ್ಲಿ ತಿಳಿಸಲಾದ ಶೇಕಡಾವಾರು ಪ್ರಮಾಣವನ್ನು ಅನ್ವಯಿಸಿ ಪಡೆಯಬೇಕು.

ಪ್ರಾಣಿಗಳ ಮೇಲಿನ ದಾಳಿಯ ಷರತ್ತು:

ಕಾಡು ಹಂದಿ ಮತ್ತು ಆನೆಗಳ ದಾಳಿ/ಮೇಯಿಸುವಿಕೆಯಿಂದ ಉಂಟಾಗುವ ನಷ್ಟ ಅಥವಾ ಹಾನಿಯ ವ್ಯಾಪ್ತಿ, ಪಾಲಿಸಿಯ ಮೊತ್ತದ ಗರಿಷ್ಠ 25 ಪ್ರತಿಶತದವರೆಗೆ.

ಮೇಲಿನ ವಿಭಾಗದ ಅಡಿಯಲ್ಲಿ ಹೇಳಲಾದ ನಷ್ಟ ಮೌಲ್ಯಮಾಪನ ಕಾರ್ಯವಿಧಾನವನ್ನು ಅನುಸರಿಸಬೇಕು. ಪಾವತಿಸಬಹುದಾದ ಕ್ಲೈಮ್ ಬೆಳೆಗಳ ಹಂತದ ಆಧಾರದ ಮೇಲೆ ವಿಮಾದಾರರ ಮೊತ್ತಕ್ಕೆ ಅನುಪಾತದಲ್ಲಿರುತ್ತದೆ. ಈ ರಕ್ಷಣೆಯ ಅಡಿಯಲ್ಲಿ ಪಾವತಿಸಲಾದ ಕ್ಲೈಮ್‌ಗಳು.

ಭಾಗ I-ವಿಭಾಗ X: ಕ್ಲೈಮ್ ನಂತರ ಈ ಪಾಲಿಸಿಯ ಸ್ಥಾನ

ಒಟ್ಟು ನಷ್ಟದ ಸಂದರ್ಭದಲ್ಲಿ, ಪಾಲಿಸಿಯ ಈ ವಿಭಾಗವನ್ನು ಕ್ಲೈಮ್ ಸಲ್ಲಿಸಿದ ದಿನಾಂಕದಿಂದ ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಮತ್ತು ಮುಕ್ತಾಯಗೊಳ್ಳದ ಅವಧಿಯ ಲಭ್ಯತೆಯ ಹೊರತಾಗಿಯೂ ಯಾವುದೇ ವ್ಯಾಪ್ತಿ ಲಭ್ಯವಿರುವುದಿಲ್ಲ.

ಹಾನಿಗೊಳಗಾದ ಪ್ರದೇಶಕ್ಕೆ ಕ್ಲೈಮ್ ಪಾವತಿಸಿದ ಸಂದರ್ಭದಲ್ಲಿ, ಆ ಪ್ರದೇಶಕ್ಕೆ ವಿಮಾದಾರರ ಮೊತ್ತವು ಖಾಲಿಯಾಗಿದೆ ಎಂದು ಪರಿಗಣಿಸಲಾಗುತ್ತದೆ, ಪಾಲಿಸಿಯು ಹಾನಿಗೊಳಗಾಗದ ಪ್ರದೇಶಕ್ಕೆ ಮುಂದುವರಿಯುತ್ತದೆ ಮತ್ತು ಲಭ್ಯವಿರುವ ವಿಮಾದಾರರ ಮೊತ್ತವು ಖಾಲಿಯಾಗಿದೆ ಎಂದು ಪರಿಗಣಿಸಲಾಗುತ್ತದೆ.

ಭಾಗ II: ವೈಯಕ್ತಿಕ ಅಪಘಾತ ವಿಮೆ

ಭಾಗ II-ವಿಭಾಗ ಐ. ಎ.: ಅನ್ವಯಿಸುವಿಕೆ:

ವಿಮಾದಾರನ ವಯಸ್ಸು 18 (ಹದಿನೆಂಟು) ಮತ್ತು 70 (ಎಪ್ಪತ್ತು) ವರ್ಷಗಳ ನಡುವೆ ಇರಬೇಕು. 70 ವರ್ಷಕ್ಕಿಂತ ಮೇಲ್ಪಟ್ಟು (ಅಥವಾ ಪಾಲಿಸಿಯನ್ನು ಪ್ರಾರಂಭಿಸಿದ ದಿನಾಂಕದಂದು 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ) ವಿಮಾದಾರನ ವಯಸ್ಸು 18 (ಹದಿನೆಂಟು) ಮತ್ತು 70 (ಎಪ್ಪತ್ತು) ವರ್ಷಗಳ ನಡುವೆ ಇರಬೇಕು.

Kshema Kisan Sathi Insurance Policy

UIN: IRDAN162RPCR0019V01202526

ಭಾಗ II-ವಿಭಾಗ ಐಬಿ: ವಿಮಾದಾರರ ಮೊತ್ತದ ಆಧಾರ:

ಸಾಲ ಪಡೆದ ರೈತರಿಗೆ ಬೆಳೆ ವಿಮೆಗಾಗಿ ಬ್ಯಾಂಕ್ ಮಂಜೂರು ಮಾಡಿದ ಸಾಲದ ಮೊತ್ತದ ಮಿತಿಯವರೆಗೆ ಅಥವಾ ಸಾಲ ಪಡೆಯದ ರೈತರಿಗೆ ಬೆಳೆ ವಿಮೆಯ ಮೊತ್ತದ ಮಿತಿಯವರೆಗೆ.

ಭಾಗ II-ವಿಭಾಗ II: ಪದಗಳ ವ್ಯಾಖ್ಯಾನ

ಈ ಕೆಳಗಿನ ಕೋಷ್ಟಕದಲ್ಲಿ ಹೇಳಲಾದ ಪದಗಳು ಈ ವಿಮಾ ಪಾಲಿಸಿಯ ಉದ್ದಕ್ಕೂ ವಿಶೇಷ ಅರ್ಥವನ್ನು ಹೊಂದಿವೆ.

	ಪದಗಳು	ನಿರ್ದಿಷ್ಟ ಅರ್ಥ
3.1	ಅಪಘಾತ	ಬಾಹ್ಯ, ಗೋಚರ ಮತ್ತು ಹಿಂಸಾತ್ಮಕ ವಿಧಾನಗಳಿಂದ ಆಕಸ್ಮಿಕವಾಗಿ ಉಂಟಾಗುವ ಹಠಾತ್, ಅನಿರೀಕ್ಷಿತ ಮತ್ತು ಅನೈಚ್ಛಿಕ ಘಟನೆ.
3.2	ವಯಸ್ಸು.	ಪ್ರಸ್ತಾವದ ಹಂತದಲ್ಲಿ ಸಲ್ಲಿಸಿದ ದಾಖಲೆಯ ಪ್ರಕಾರ ಪಾಲಿಸಿಯ ಪ್ರಾರಂಭದ ದಿನಾಂಕದಂದು ಕೊನೆಯ ಜನ್ಮದಿನದಂದು ವಿಮಾದಾರನ ವಯಸ್ಸು ಎಂದರ್ಥ.
3.3	ಆಕಸ್ಮಿಕ ಸಾವು	ನೈಸರ್ಗಿಕ ಕಾರಣಗಳು, ಕಾಯಿಲೆ ಅಥವಾ ನರಹತ್ಯೆ ಅಥವಾ ಆತ್ಮಹತ್ಯೆಯಂತಹ ಉದ್ದೇಶಪೂರ್ವಕ ಕೃತ್ಯಗಳಿಂದಲ್ಲ, ಅಪಘಾತದಿಂದ ಉಂಟಾಗುವ ಹಠಾತ್ ಮತ್ತು ಹಿಂಸಾತ್ಮಕ ಸಾವು
3.4	ವಿಮೆ ಮಾಡಿದ ವ್ಯಕ್ತಿ	ಅಂದರೆ ಪಾಲಿಸಿಯ ವೇಳಾಪಟ್ಟಿಯಲ್ಲಿ ಹೆಸರಿಸಲಾದ ವ್ಯಕ್ತಿ (ರು)
3.5	ವೈದ್ಯಕೀಯ ವೃತ್ತಿಪರರಾದ ಡಾ.	ಅಂದರೆ ಯಾವುದೇ ರಾಜ್ಯದ ವೈದ್ಯಕೀಯ ಮಂಡಳಿ ಅಥವಾ ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಭಾರತೀಯ ವೈದ್ಯಕೀಯ ಮಂಡಳಿ ಅಥವಾ ಭಾರತ ಸರ್ಕಾರವು ಸ್ಥಾಪಿಸಿದ ಹೋಮಿಯೋಪಥಿಗಾಗಿ ಮಾನ್ಯವಾದ ನೋಂದಣಿಯನ್ನು ಹೊಂದಿರುವ ವ್ಯಕ್ತಿ ಅಥವಾ
3.6	ಪಾಲಿಸಿಯ ಅವಧಿ	ಈ ರಕ್ಷಣೆಯನ್ನು ನೀಡಲಾಗುವ ವಿಮೆಯ ಅವಧಿ.
3.7	ನೀತಿ ವೇಳಾಪಟ್ಟಿ	ಈ ರಕ್ಷಣೆಯನ್ನು ನೀಡಲಾಗುವ ಪಾಲಿಸಿಯ ಭಾಗವಾಗಿರುವ ಮತ್ತು ಅದಕ್ಕೆ ಲಗತ್ತಿಸಲಾದ ಪಾಲಿಸಿ ವೇಳಾಪಟ್ಟಿಯನ್ನು ಇದು ಸೂಚಿಸುತ್ತದೆ.
3.8	ವಿಮೆ ಮಾಡಿದ ಮೊತ್ತ	ಅಂದರೆ ಪಾಲಿಸಿಯ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಲಾದ ಪೂರ್ವನಿರ್ಧಾರಿತ ಮಿತಿ. ವಿಮೆಯ ಮೊತ್ತವು ಪಾಲಿಸಿಯ ಅಡಿಯಲ್ಲಿ ಗರಿಷ್ಠ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತದೆ.

ಭಾಗ II-ವಿಭಾಗ III: ವ್ಯಾಪ್ತಿ

- a. ಆಕಸ್ಮಿಕ ಮರಣ: ಪಾಲಿಸಿಯ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಪಿ ಅವಧಿಯಲ್ಲಿ ಅಪಘಾತದಲ್ಲಿ ಉಂಟಾದ ಗಾಯದಿಂದಾಗಿ ವಿಮಾದಾರರ ಸಾವಿಗೆ ಈ ರಕ್ಷಣೆಯ ವಿರುದ್ಧವಾಗಿ ನಾವು ವಿಮಾದಾರರ ಮೊತ್ತದ 100% ಗೆ ಸಮಾನವಾದ ಪ್ರಯೋಜನವನ್ನು ಪಾವತಿಸುತ್ತೇವೆ.

ಭಾಗ II-ವಿಭಾಗ IV: ಈ ನೀತಿಯನ್ನು ಯಾರಿಗೆ ನೀಡಲಾಗುತ್ತದೆ?

- 18 ರಿಂದ 70 ವರ್ಷದೊಳಗಿನ ಸಾಲಗಾರ/ಸಾಲ ಪಡೆಯದ ರೈತರು
- ಪಾಲಿಸಿಯ ವೇಳಾಪಟ್ಟಿಯಲ್ಲಿ ಹೈಪೋಥೆಕೇಷನ್ ಅಡಿಯಲ್ಲಿ ಹೆಸರಿಸಲಾದ ಬ್ಯಾಂಕಿನಿಂದ ಪಡೆದ ಬೆಳೆ ಸಾಲದ ಸಾಲಗಾರನಾಗಿ ನಿಮಗೆ ಪಾಲಿಸಿಯನ್ನು ನೀಡಲಾಗುತ್ತದೆ.
- ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಸಾಲಗಾರರಾಗಿದ್ದರೆ, ಈ ಭಾಗದ ವ್ಯಾಪ್ತಿಯ ವ್ಯಾಪ್ತಿ ಮುಖ್ಯ ಸಾಲಗಾರನಿಗೆ ಮಾತ್ರ ಇರುತ್ತದೆ.

ಭಾಗ II-ವಿಭಾಗ V: ಈ ಕೆಳಗಿನ ನಷ್ಟಗಳು ಈ ವಿಮಾ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ.

ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ಈ ರಕ್ಷಣೆಯ ಅಡಿಯಲ್ಲಿ ಯಾವುದೇ ಪಾವತಿಗಳನ್ನು ಮಾಡಲು ನಾವು ಹೊಣೆಗಾರರಾಗಿರುವುದಿಲ್ಲ:

- ಯುದ್ಧದಿಂದಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಾವಿಗೆ ಯಾವುದೇ ಹಕ್ಕು (ಘೋಷಿಸಲಾಗಿರಲಿ ಅಥವಾ ಇಲ್ಲದಿರಲಿ) ಮತ್ತು ಯುದ್ಧದಂತಹ ಘಟನೆ ಅಥವಾ ಆಕ್ರಮಣ, ವಿದೇಶಿ ಶತ್ರುಗಳ ಕೃತ್ಯಗಳು, ಯುದ್ಧಗಳು, ಅಂತರ್ಯುದ್ಧ, ದಂಗೆಗಳು, ಕ್ರಾಂತಿಗಳು, ತಿದ್ದುಪಡಿ

- ಸಾವಿಗೆ ಯಾವುದೇ ಹಕ್ಕು

- ಉದ್ದೇಶಪೂರ್ವಕ ಸ್ವಯಂ-ಗಾಯದಿಂದ (ಆತ್ಮರಕ್ಷಣೆ ಅಥವಾ ಜೀವ ಉಳಿಸುವ ಸಂದರ್ಭದಲ್ಲಿ ಹೊರತು), ಅಥವಾ ನರಹತ್ಯೆ ಅಥವಾ ಆತ್ಮಹತ್ಯೆ ಅಥವಾ ಆತ್ಮಹತ್ಯೆಯ ಪ್ರಯತ್ನದಿಂದ.
- ಮದ್ಯ ಅಥವಾ ಮಾದಕ ದ್ರವ್ಯಗಳು ಅಥವಾ ಇತರ ಮಾದಕ ದ್ರವ್ಯಗಳ ಪ್ರಭಾವದಲ್ಲಿರುವಾಗ, ಮದ್ಯದ ಪ್ರಭಾವದ ಹೊರತಾಗಿಯೂ ಗಾಯ/ಅಪಘಾತಕ್ಕೆ ನೀವು ನೇರವಾಗಿ ಜವಾಬ್ದಾರರಾಗಿರುವುದಿಲ್ಲ.
- ಸಾಹಸ ಕ್ರೀಡೆಗಳು, ವಾಯುಯಾನ ಅಥವಾ ಬಲೂನಿಂಗ್ನಲ್ಲಿ ತೊಡಗಿರುವಾಗ, ಅಥವಾ ಪ್ರಯಾಣಿಕರನ್ನು ಹೊರತುಪಡಿಸಿ ಯಾವುದೇ ಬಲೂನ್ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ (ಶುಲ್ಕ ಪಾವತಿಸುವುದು ಅಥವಾ ಇಲ್ಲದಿದ್ದರೆ)

[ಸ್ಟ್ಯಾಂಡರ್ಡ್ ರೀತಿಯ ವಿಮಾನ ಎಂದರೆ ಅಂತಹ ವಿಮಾನವು ಖಾಸಗಿ ಒಡೆತನದಲ್ಲಿದ್ದೇ ಅಥವಾ ಚಾರ್ಟರ್ ಆಗಿದೆಯೇ ಎಂಬುದನ್ನು ಲೆಕ್ಕಿಸದೆ ಸೂಕ್ತ ಪ್ರಾಧಿಕಾರದಿಂದ ಪ್ರಯಾಣಿಕರನ್ನು ಸಾಗಿಸಲು (ಬಾಡಿಗೆಗೆ ಅಥವಾ ಬೇರೆ ರೀತಿಯಲ್ಲಿ)

ಪರವಾನಗಿ ಪಡೆದ ಯಾವುದೇ ವಿಮಾನ ಎಂದರ್ಥ.

- d. ನೀವು ಕ್ರಿಮಿನಲ್ ಉದ್ದೇಶದಿಂದ ಯಾವುದೇ ಕಾನೂನು ಉಲ್ಲಂಘನೆಯನ್ನು ಮಾಡುವುದರಿಂದ ಉದ್ಭವಿಸುವುದು ಅಥವಾ ಅದರ ಪರಿಣಾಮವಾಗುವುದು.

(iii) ಪ್ಯಾರಾ ಜಂಪಿಂಗ್, ರಾಕ್ ಕ್ಲೈಂಬಿಂಗ್, ಪರ್ವತಾರೋಹಣ, ರಾಫ್ಟಿಂಗ್, ಮೋಟಾರ್ ರೇಸಿಂಗ್, ಕುದುರೆ ರೇಸ್ ಸೇರಿದಂತೆ ಆದರೆ ಇವುಗಳಿಗೆ ಸೀಮಿತವಾಗಿರದ ಅಪಾಯಕಾರಿ ಅಥವಾ ಸಾಹಸ ಕ್ರೀಡೆಗಳಲ್ಲಿ ವೃತ್ತಿಪರರಾಗಿ ಭಾಗವಹಿಸುವುದರಿಂದ ಸಾವಿಗೆ ಯಾವುದೇ ಹಕ್ಕು

(iv) ಈ ಕೆಳಗಿನವುಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಅಥವಾ ಕೊಡುಗೆ ನೀಡಿದ ಅಥವಾ ಉಂಟಾಗುವ ಯಾವುದೇ ಪರಿಣಾಮವಾಗಿ ಉಂಟಾಗುವ ಅಥವಾ ಉಂಟಾಗುವ ಸಾವಿನ ಯಾವುದೇ ಹಕ್ಕು:

- A. ಅಯಾನೀಕರಿಸುವ ವಿಕಿರಣ ಅಥವಾ ಯಾವುದೇ ಪರಮಾಣು ಇಂಧನದಿಂದ ಅಥವಾ ಅದರಿಂದ ವಿಕಿರಣಶೀಲತೆಯಿಂದ ಮಾಲಿನ್ಯ ಪರಮಾಣು ಇಂಧನದ ದಹನದಿಂದ ಅಥವಾ ಯಾವುದೇ ಪರಮಾಣು ತ್ಯಾಜ್ಯದಿಂದ ದಹನದಿಂದ ಉಂಟಾಗುವ ತ್ಯಾಜ್ಯ (ಪರಮಾಣು ವಿದಳನದ ಯಾವುದೇ ಸ್ವಯಂ-ಸಮರ್ಥನೀಯ ಪ್ರಕ್ರಿಯೆಯನ್ನು ಒಳಗೊಂಡಂತೆ) ಪರಮಾಣು ಇಂಧನ.
- B. ಪರಮಾಣು ಶಸ್ತ್ರಾಸ್ತ್ರಗಳ ವಸ್ತುಗಳು
- C. ಯಾವುದೇ ಸ್ಪೋಟಕ ಪರಮಾಣು ಜೋಡಣೆ ಅಥವಾ ಅದರ ಪರಮಾಣು ಘಟಕಗಳ ವಿಕಿರಣಶೀಲ, ವಿಷಕಾರಿ, ಸ್ಪೋಟಕ ಅಥವಾ ಇತರ ಅಪಾಯಕಾರಿ ಗುಣಲಕ್ಷಣಗಳು.
- D. ಪರಮಾಣು, ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆ

(v) ಕಾನೂನುಬಾಹಿರ ಕೃತ್ಯದಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸುವ ಅಥವಾ ಕಾನೂನಿನ ಯಾವುದೇ ಉಲ್ಲಂಘನೆ ಅಥವಾ ಉಲ್ಲಂಘನೆಯ ಪ್ರಯತ್ನದಿಂದ ಉಂಟಾಗುವ ಯಾವುದೇ ಸಾವು.

(vi) ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ನೀವು ಮಾಡಿದ ಯಾವುದೇ ವೆಚ್ಚಗಳಿಗೆ ಸಂಬಂಧಿಸಿದಂತೆ ಈ ನೀತಿಯ ಅಡಿಯಲ್ಲಿ ಯಾವುದೇ ಪಾವತಿಗಳನ್ನು ಮಾಡಲು ನಾವು ಜವಾಬ್ದಾರಾಗಿರುವುದಿಲ್ಲ:

ಭಾಗ II-ವಿಭಾಗ VI: ವಿಮಾ ಹಕ್ಕು ಮತ್ತು ನಿಮ್ಮ ಜವಾಬ್ದಾರಿಗಾಗಿ ಹೇಗೆ ಅರ್ಜಿ ಸಲ್ಲಿಸುವುದು:

a. ಸುಳಿವು:

- i. ಈ ವೈಯಕ್ತಿಕ ಅಪಘಾತದ ಭಾಗದ ಅಡಿಯಲ್ಲಿ ದಾವೆಗೆ ಕಾರಣವಾಗಬಹುದಾದ ಘಟನೆ ಅಥವಾ ಘಟನೆಯ ಬಗ್ಗೆ ಮಾಹಿತಿಯನ್ನು ಅದು ಸಂಭವಿಸಿದ 30

ದಿನಗಳೊಳಗೆ ಕ್ಲೇಮನಿಗೆ ನೀಡಬೇಕು.

- ii. ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಮೃತ ದೇಹಗಳನ್ನು ಸಾಗಿಸಿದ/ಸಮಾಧಿ ಮಾಡಿದ ನಂತರ ಒಂದು (1) ತಿಂಗಳೊಳಗೆ ವಿಮಾ ಪ್ರಯೋಜನಗಳ ಹಕ್ಕುಗಳನ್ನು ನಮಗೆ ಸಲ್ಲಿಸಬೇಕು.

ಗಮನಿಸಿ: ನಾವು ಪ್ರಕರಣದ ಅರ್ಹತೆಗಳನ್ನು ಅವಲಂಬಿಸಿ ಮೇಲೆ ತಿಳಿಸಲಾದ ಸಮಯ ಮಿತಿಯನ್ನು ಪರಿಶೀಲಿಸುತ್ತೇವೆ ಮತ್ತು ಸಡಿಲಗೊಳಿಸುತ್ತೇವೆ.

b. ದಾವೆಯ ಸಂದರ್ಭದಲ್ಲಿ ಒದಗಿಸಬೇಕಾದ ದಾಖಲೆಗಳು:

- i. ಸರಿಯಾಗಿ ಭರ್ತಿ ಮಾಡಿದ ಕ್ಲೇಮ್ ಫಾರ್ಮ್ ಅನ್ನು ಹಕ್ಕುದಾರನು ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ್ದಾನೆ.
- ii. ವಿಮಾದಾರ ಮತ್ತು ಹಕ್ಕುದಾರನ ಪೋಟೋ ಗುರುತಿನ ಪುರಾವೆ.
- iii. ಎಫ್. ಐ. ಆರ್, ಚಾರ್ಜ್‌ಶೀಟ್ ಮತ್ತು ಅಂತಿಮ ವರದಿ/ಪಂಚನಾಮಾ/ಪೊಲೀಸ್ ವಿಚಾರಣೆ ವರದಿಯ (ಅಪಘಾತದ ಸಂದರ್ಭಕ್ಕೆ ಅನುಗುಣವಾಗಿ ಈ ವರದಿಗಳು ಅಗತ್ಯವಿರುವಲ್ಲಿ) ಪ್ರತಿಯನ್ನು ಸಂಬಂಧಿತ ಪೊಲೀಸ್ ಠಾಣೆಯಿಂದ ಸರಿಯಾಗಿ ದೃಢೀಕರಿಸಲಾಗುತ್ತದೆ.
- iv. ವೈದ್ಯಕೀಯ-ಕಾನೂನು ಪ್ರಮಾಣಪತ್ರದ ಪ್ರತಿಯನ್ನು (ಅಪಘಾತದ ಸಂದರ್ಭಕ್ಕೆ ಅನುಗುಣವಾಗಿ ಅಗತ್ಯವಿದ್ದಲ್ಲಿ) ಸಂಬಂಧಿತ ಆಸ್ಪತ್ರೆಯು ಸರಿಯಾಗಿ ದೃಢೀಕರಿಸುತ್ತದೆ.
- v. ಹಕ್ಕಿನ ಮೌಲ್ಯಮಾಪನಕ್ಕಾಗಿ ನಮಗೆ ಅಗತ್ಯವಿರುವ ಯಾವುದೇ ಇತರ ಸಂಬಂಧಿತ ದಾಖಲೆಗಳು.
- vi. ಮರಣ ಪ್ರಮಾಣಪತ್ರ.
- vii. ಹಾವು ಕಡಿತ/ವಿಷದ ಸಂದರ್ಭದಲ್ಲಿ ಒಳಾಂಗಗಳ ಪರೀಕ್ಷೆ.
- viii. ಮರಣೋತ್ತರ ಪರೀಕ್ಷೆಯ ವರದಿ (ನಡೆಸಿದ್ದರೆ).
- ix. ನಾಮನಿರ್ದೇಶಿತನ ಗುರುತಿನ ಪುರಾವೆ ಅಥವಾ ಮೂಲ ಉತ್ತರಾಧಿಕಾರ ಪ್ರಮಾಣಪತ್ರ/ಮೂಲ ಕಾನೂನು ಉತ್ತರಾಧಿಕಾರಿ.
- x. ಮರಣ ಹೊಂದಿದ ಪಾಲಿಸಿದಾರರು ನಾಮನಿರ್ದೇಶನವನ್ನು ಸಲ್ಲಿಸದಿದ್ದಲ್ಲಿ ಮಾನ್ಯವಾದ ಬಿಡುಗಡೆಯ ಉದ್ದೇಶಕ್ಕಾಗಿ ಕಂಪನಿಯ ತೃಪ್ತಿಗೆ ಪ್ರಮಾಣಪತ್ರ ಅಥವಾ ಯಾವುದೇ ಇತರ ಪುರಾವೆ.

c. ಕ್ಲೇಮ್ ಸೆಟಲ್ಮೆಂಟ್

- a) ಕೊನೆಯದಾಗಿ ವಿನಂತಿಸಿದ ದಾಖಲೆಯನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ನಾವು ದಾವೆಯನ್ನು ಇತ್ಯರ್ಥಪಡಿಸುತ್ತೇವೆ ಅಥವಾ ತಿರಸ್ಕರಿಸುತ್ತೇವೆ.
- b) 30 ದಿನಗಳ ಕಾಲಾವಧಿಯನ್ನು ಮೀರಿ ಕ್ಲೇಮ್ ಪಾವತಿಯಲ್ಲಿ ವಿಳಂಬವಾದರೆ, ಕೊನೆಯದಾಗಿ ವಿನಂತಿಸಿದ ಡಾಕ್ಯುಮೆಂಟ್ ಅನ್ನು ಸ್ವೀಕರಿಸಿದ ದಿನಾಂಕದಿಂದ ಕ್ಲೇಮ್ ಪಾವತಿಯ ದಿನಾಂಕದವರೆಗೆ ನಿಮಗೆ ಬಡ್ಡಿಯನ್ನು ಪಾವತಿಸಲು ನಾವು

ಹೊಣೆಗಾರರಾಗುತ್ತೇವೆ.

- c) ಆದಾಗ್ಯೂ, ನಮ್ಮ ಅಭಿಪ್ರಾಯದಲ್ಲಿ ದಾವೆಯ ಸಂದರ್ಭಗಳು ತನಿಖೆಯನ್ನು ಸಮರ್ಥಿಸುವಲ್ಲಿ, ಅದು ಅಂತಹ ತನಿಖೆಯನ್ನು ಆದಷ್ಟು ಬೇಗ ಪ್ರಾರಂಭಿಸುತ್ತದೆ ಮತ್ತು ಪೂರ್ಣಗೊಳಿಸುತ್ತದೆ, ಯಾವುದೇ ಸಂದರ್ಭದಲ್ಲಿ ಆ ದಿನಾಂಕದಿಂದ 30 ದಿನಗಳ ನಂತರ ಅಲ್ಲ.
- d) ನಿಗದಿತ 45 ದಿನಗಳನ್ನು ಮೀರಿ ವಿಳಂಬವಾದರೆ, ಕೊನೆಯ ಅಗತ್ಯ ದಾಖಲೆಯನ್ನು ಸ್ವೀಕರಿಸಿದ ದಿನಾಂಕದಿಂದ ಆ ದಿನಾಂಕದವರೆಗೆ ಬ್ಯಾಂಕ್ ಬಡ್ಡಿ ದರಕ್ಕಿಂತ ವರ್ಷಕ್ಕೆ ಶೇಕಡಾ 2ರಷ್ಟು ದರದಲ್ಲಿ ಬಡ್ಡಿಯನ್ನು ಪಾವತಿಸಲು ನಾವು ಬದ್ಧರಾಗಿರುತ್ತೇವೆ.

(ವಿವರಣೆ: "ಬ್ಯಾಂಕ್ ದರ" ಎಂದರೆ ಸಾಲದ ಬಾಕಿ ಕಡಿಮೆಯಾದ ಹಣಕಾಸು ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್. ಬಿ. ಐ.) ನಿಗದಿಪಡಿಸಿದ ದರ ಎಂದರ್ಥ)

ಭಾಗ II-ವಿಭಾಗ VII: ಈ ಭಾಗಕ್ಕೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳ ಷರತ್ತುಗಳು:

- a) "ಕ್ಲೇಮ್ ಕಿಸಾನ್ ಸತಿ" ಯಲ್ಲಿ ಹೇಳಲಾದ ಎಲ್ಲಾ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
- b) ವಸ್ತು ಬದಲಾವಣೆ: ಕೊನೆಯ ಪಾವತಿಯ ನಂತರ ಆತನ ವ್ಯವಹಾರ ಅಥವಾ ಉದ್ಯೋಗದಲ್ಲಿನ ಯಾವುದೇ ಬದಲಾವಣೆ ಅಥವಾ ದೈಹಿಕ ದೋಷ ಅಥವಾ ದೌರ್ಬಲ್ಯದ ಬಗ್ಗೆ ನೀವು ತಕ್ಷಣ ನಮಗೆ ಲಿಖಿತವಾಗಿ ತಿಳಿಸಬೇಕು.
- c) ವಿಮೆಯನ್ನು ಸ್ವಯಂಚಾಲಿತವಾಗಿ ಕೊನೆಗೊಳಿಸುವುದು: ಈ ಪಾಲಿಸಿಯು ನಿಮ್ಮ ಮರಣದ ನಂತರ ಅಥವಾ ಪಾಲಿಸಿಯ ಅವಧಿಯು ಪೂರ್ಣಗೊಳ್ಳುವ ಮೂಲಕ, ಯಾವುದು ಮೊದಲೋ ಅದು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ.
- d) ಅನೇಕ ನೀತಿಗಳನ್ನು:

ಸ್ಥಿರ ಪ್ರಯೋಜನಗಳನ್ನು ಒದಗಿಸುವ ಅನೇಕ ಪಾಲಿಸಿಗಳ ಸಂದರ್ಭದಲ್ಲಿ, ಪಾಲಿಸಿಗಳ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ವಿಮಾದಾರರ ಈವೆಂಟ್ ಸಂಭವಿಸಿದಾಗ, ನಾವು ಕ್ಲೇಮ್ ಪಾವತಿಗಳನ್ನು ಸ್ವತಂತ್ರವಾಗಿರುತ್ತೇವೆ.

- e) ನಾಮನಿರ್ದೇಶನ:

ಪಾಲಿಸಿಯ ಪ್ರಾರಂಭದಲ್ಲಿ, ನಿಮ್ಮ ಮರಣದ ಸಂದರ್ಭದಲ್ಲಿ ಪಾಲಿಸಿಯ ಅಡಿಯಲ್ಲಿ ಹಕ್ಕುಗಳ ಪಾವತಿಯ ಉದ್ದೇಶಕ್ಕಾಗಿ ನೀವು ನಾಮನಿರ್ದೇಶನವನ್ನು ಮಾಡಬೇಕಾಗುತ್ತದೆ. ನಾಮನಿರ್ದೇಶನದ ಯಾವುದೇ ಬದಲಾವಣೆಯನ್ನು ಈ ಕೆಳಗಿನಂತೆ ತಿಳಿಸಲಾಗುತ್ತದೆ:

ವಿಭಾಗ II: ಎರಡೂ ಭಾಗಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು

- i. ವಿವಾದಾತ್ಮಕತೆ ಮತ್ತು ಬಹಿರಂಗಪಡಿಸುವಿಕೆಯ ಕರ್ತವ್ಯ: ಪಾಲಿಸಿಯು ಅನುರ್ಜಿತವಾಗಿರುತ್ತದೆ ಮತ್ತು ಅಸಂಬದ್ಧ ಅಥವಾ ತಪ್ಪಾದ ಹೇಳಿಕೆಗಳು, ತಪ್ಪಾಗಿ ನಿರೂಪಣೆ, ತಪ್ಪಾದ ವಿವರಣೆ ಅಥವಾ ಬಹಿರಂಗಪಡಿಸದಿರುವಿಕೆಯ ಸಂದರ್ಭದಲ್ಲಿ ಯಾವುದೇ ಪ್ರಯೋಜನವನ್ನು ಪಾವತಿಸಲಾಗುವುದಿಲ್ಲ.

- ii. ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲು ಪೂರ್ವಭಾವಿ ಷರತ್ತು: ಪಾಲಿಸಿಯ ಅಡಿಯಲ್ಲಿ ಉದ್ಭವಿಸುವ ಹಕ್ಕು (ಗಳಿಗೆ) ಯಾವುದೇ ಪಾವತಿಯನ್ನು ಮಾಡಲು ನೀವು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಬೇಕು.
- iii. ಸಮಂಜಸವಾದ ಕಾಳಜಿ: ವಿಮಾದಾರರ ಆಸ್ತಿಯ ಹಿತಾಸಕ್ತಿಗಳನ್ನು ದಾವೆಗೆ ಕಾರಣವಾಗಬಹುದಾದ ನಷ್ಟ ಅಥವಾ ಹಾನಿಯಿಂದ ರಕ್ಷಿಸಲು ನೀವು ಎಲ್ಲಾ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
- iv. ನಿಯಮಗಳು ಮತ್ತು ಷರತ್ತುಗಳ ಪಾಲನೆ: ನೀವು ಮಾಡಬೇಕಾದ ಅಥವಾ ಅನುಸರಿಸಬೇಕಾದ ಯಾವುದಕ್ಕೂ ಸಂಬಂಧಿಸಿದಂತೆ ಈ ನೀತಿಯ ನಿಯಮಗಳು, ಷರತ್ತುಗಳು ಮತ್ತು ಅನುಮೋದನೆಯ ಸರಿಯಾದ ಪಾಲನೆ ಮತ್ತು ನೆರವೇರಿಕೆ.
- v. ಕ್ಲೈಮ್ ಸೂಚನೆಯ ಸೂಚನೆ: ನಷ್ಟ ಅಥವಾ ಹಾನಿಗೆ ಕಾರಣವಾಗುವ ಯಾವುದೇ ವಿಮೆ ಮಾಡಿದ ಘಟನೆ ಸಂಭವಿಸಿದ 24 ಗಂಟೆಗಳ ಒಳಗೆ ನಮಗೆ ತಕ್ಷಣದ ಲಿಖಿತ ಸೂಚನೆಯನ್ನು ನೀಡಲಾಗುತ್ತದೆ.
- vi. ವಿಶೇಷ ನಿಬಂಧನೆಗಳು: ಈ ನೀತಿಯಲ್ಲಿ ನಮೂದಿಸಲಾದ ಮತ್ತು ಅನುಮೋದಿಸಲಾದ ಯಾವುದೇ ವಿಶೇಷ ನಿಬಂಧನೆಗಳನ್ನು ಈ ನೀತಿಯ ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪರಿಣಾಮ ಬೀರುತ್ತದೆ.

vii. ವಂಚನೆ:

ನೀವು ಅಥವಾ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ವಂಚನೆ ಮಾಡಿದರೆ ಅಥವಾ ಉದ್ದೇಶಪೂರ್ವಕವಾಗಿ ಯಾವುದೇ ಹಂತದಲ್ಲಿ ವಸ್ತು ಸತ್ಯವನ್ನು ತಪ್ಪಾಗಿ ಪ್ರತಿನಿಧಿಸಿದರೆ ಅಥವಾ ಮರೆಮಾಚಿದರೆ-ಪ್ರಸ್ತಾಪದ ಸಮಯದಲ್ಲಿ, ನೀತಿಯು ಜಾರಿಯಲ್ಲಿರುವಾಗ ಅಥವಾ ಅದರ ಸಂಬಂಧದಲ್ಲಿ.

ಎ. ಪಾಲಿಸಿಯ ವಿತರಣೆಯ ಮೊದಲು ವಂಚನೆ ಅಥವಾ ವಸ್ತು ತಪ್ಪು ನಿರೂಪಣೆ ಕಂಡುಬಂದಲ್ಲಿ ವಿಮಾ ಅರ್ಜಿಯನ್ನು ತಿರಸ್ಕರಿಸುವುದು.

ಬಿ. ಪಾಲಿಸಿಯ ವಿತರಣೆಯ ನಂತರ, ಆದರೆ ಯಾವುದೇ ಕ್ಲೈಮ್ ಬರುವ ಮೊದಲು, ವಂಚನೆ ಅಥವಾ ವಸ್ತು ತಪ್ಪು ನಿರೂಪಣೆ ಕಂಡುಬಂದಲ್ಲಿ, ಪ್ರಾರಂಭದಿಂದಲೇ ಪಾಲಿಸಿಯನ್ನು ರದ್ದುಗೊಳಿಸುವುದು ಮತ್ತು ಪಾವತಿಸಿದ ಎಲ್ಲಾ ಪ್ರೀಮಿಯಂಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಮತ್ತು ನಾವು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.

ಸಿ. ಯಾವುದೇ ಕ್ಲೈಮ್ ಅನ್ನು ತಿರಸ್ಕರಿಸಲು, ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಅಥವಾ ನಂತರ ವಂಚನೆ ಅಥವಾ ವಸ್ತು ತಪ್ಪು ನಿರೂಪಣೆ ಕಂಡುಬಂದಲ್ಲಿ, ಎಲ್ಲಾ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ ಮತ್ತು ಎಲ್ಲಾ ಪ್ರೀಮಿಯಂ ಅನ್ನು ಸಂಪೂರ್ಣವಾಗಿ ಗಳಿಸಿದಂತೆ ಪರಿಗಣಿಸಿ.

ಈ ಷರತ್ತಿನ ಉದ್ದೇಶಗಳಿಗಾಗಿ, "ವಂಚನೆ" ಯು ನೀವು ಅಥವಾ ನಿಮ್ಮ ಪ್ರತಿನಿಧಿಗಳು ಪಾಲಿಸಿಯನ್ನು ವಿತರಿಸಲು ಅಥವಾ ಕ್ಲೈಮ್ ಪಾವತಿಸಲು ವಿಮಾದಾರರನ್ನು ಮೋಸಗೊಳಿಸುವ ಅಥವಾ ಪ್ರೇರೇಪಿಸುವ ಉದ್ದೇಶದಿಂದ ಈ ಕೆಳಗಿನ ಕೃತ್ಯಗಳನ್ನು ಒಳಗೊಂಡಿರುತ್ತದೆ:

Kshema Kisan Sathi Insurance Policy

UIN: IRDAN162RPCR0019V01202526

1. ಸುಳ್ಳು ಎಂದು ತಿಳಿದಿರುವ ಯಾವುದೇ ಸತ್ಯವನ್ನು ನಿಜವೆಂದು ಪ್ರತಿನಿಧಿಸುವುದು;
2. ಸಕ್ರಿಯವಾಗಿ ವಸ್ತು ಸತ್ಯವನ್ನು ಮರೆಮಾಚುವುದು ಅಥವಾ ನಿಗ್ರಹಿಸುವುದು;
3. ದಾರಿ ತಪ್ಪಿಸುವ ಅಥವಾ ಮೋಸ ಮಾಡುವ ಉದ್ದೇಶದ ಯಾವುದೇ ಕ್ರಿಯೆ ಅಥವಾ ಲೋಪ;
4. ಅನ್ವಯವಾಗುವ ಕಾನೂನಿನ ಮೂಲಕ ಮೋಸದ ಕೃತ್ಯವೆಂದು ಘೋಷಿಸಲಾದ ಯಾವುದೇ ಕೃತ್ಯ ಅಥವಾ ಲೋಪ.

ಈ ಷರತ್ತಿನ ಅಡಿಯಲ್ಲಿರುವ ಎಲ್ಲಾ ಪರಿಹಾರಗಳು ಕಾನೂನಿನ ಅಡಿಯಲ್ಲಿ ಲಭ್ಯವಿರುವ ಪರಿಹಾರಗಳಿಗೆ ಹೆಚ್ಚುವರಿಯಾಗಿವೆ.

- viii. ಈ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಿದಿರುವುದು ಪಾಲಿಸಿಯನ್ನು ಅನುಜ್ಞಿತಗೊಳಿಸುತ್ತದೆ.
- ix. ಪಾಲಿಸಿದಾರರ ಹಿತಾಸಕ್ತಿಗಳ ರಕ್ಷಣೆ: ಅಂತಿಮ ಸಮೀಕ್ಷೆ ವರದಿ ಅಥವಾ ಸಂದರ್ಭಾನುಸಾರ ಹೆಚ್ಚುವರಿ ಸಮೀಕ್ಷೆ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ಅಗತ್ಯವಾದ ಎಲ್ಲಾ ಮಾಹಿತಿ/ದಾಖಲೆಗಳನ್ನು ಸ್ವೀಕರಿಸಿದ ನಂತರ.

ಒಂದು ವೇಳೆ, ಸ್ವೀಕರಿಸಿದ ಮೊತ್ತವು ಕ್ಲೇಮ್ ಮಾಡಲಾದ ಮೊತ್ತಕ್ಕಿಂತ ಕಡಿಮೆಯಿದ್ದರೆ, ನಾವು ವಿಮಾದಾರ/ಹಕ್ಕುದಾರನಿಗೆ ಇತ್ಯರ್ಥದ ಆಧಾರದ ಬಗ್ಗೆ ಲಿಖಿತವಾಗಿ ತಿಳಿಸುತ್ತೇವೆ. ನಿರ್ದಿಷ್ಟವಾಗಿ, ಕ್ಲೇಮ್ ಅನ್ನು ತಿರಸ್ಕರಿಸಿದಲ್ಲಿ, ನಾವು

ಮೇಲೆ ನಿಗದಿಪಡಿಸಿದಂತೆ 30 ದಿನಗಳೊಳಗೆ ಕ್ಲೇಮ್ ಅನ್ನು ಇತ್ಯರ್ಥಪಡಿಸದಿದ್ದರೆ, ನಾವು ಬಡ್ಡಿಯನ್ನು ಪಾವತಿಸಲು ಹೊಣೆಗಾರರಾಗುತ್ತೇವೆ, ಇದು ಕೊನೆಯ ಬಿಡುಗಡೆಯನ್ನು ಸ್ವೀಕರಿಸಿದ ದಿನಾಂಕದಿಂದ ಬ್ಯಾಂಕ್ ದರಕ್ಕಿಂತ ವರ್ಷಕ್ಕೆ 2 ಪ್ರತಿಶತ ಹೆಚ್ಚಾಗಿದೆ.

- x. ಉತ್ಪನ್ನ ಹಿಂಪಡೆಯುವಿಕೆ: ಈ ವಿಮಾ ಉತ್ಪನ್ನವನ್ನು ಭವಿಷ್ಯದಲ್ಲಿ ಐ. ಆರ್. ಡಿ. ಎ. ಐ. ಯ ಸೂಕ್ತ ಅನುಮೋದನೆಯೊಂದಿಗೆ ಹಿಂಪಡೆಯಬಹುದು, ಈ ಸಂದರ್ಭದಲ್ಲಿ ಎಲ್ಲಾ ವಿಮೆದಾರರಿಗೆ ಕನಿಷ್ಠ ಮೂರು ತಿಂಗಳ ಮುಂಗಡ ಸೂಚನೆಯನ್ನು ನೀಡಲಾಗುತ್ತದೆ.

ವಿಭಾಗ III: ವಿಶೇಷ ನಿಬಂಧನೆಗಳು

ಈ ನೀತಿಯಲ್ಲಿ ನಮೂದಿಸಲಾದ ಮತ್ತು ಅನುಮೋದಿಸಲಾದ ಯಾವುದೇ ವಿಶೇಷ ನಿಬಂಧನೆಗಳನ್ನು ಈ ನೀತಿಯ ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪರಿಣಾಮ ಬೀರುತ್ತದೆ.

ವಿಭಾಗ IV: ರದ್ದತಿ

1. ಈ ಅವಧಿಯ ಯಾವುದೇ ಸಮಯದಲ್ಲಿ, ನಮಗೆ ಲಿಖಿತವಾಗಿ ತಿಳಿಸುವ ಮೂಲಕ ನೀವು ನೀತಿಯನ್ನು ರದ್ದುಗೊಳಿಸಬಹುದು. ನೀವು ನೀತಿಯನ್ನು ರದ್ದುಗೊಳಿಸಿದರೆ, ನೀವು ರದ್ದತಿಗೆ ಕಾರಣಗಳನ್ನು ನೀಡುವ ಅಗತ್ಯವಿಲ್ಲ.

ವಂಚನೆಯ ಆಧಾರದ ಮೇಲೆ, ಪಾಲಿಸಿದಾರರಿಗೆ ಕನಿಷ್ಠ 7 ದಿನಗಳ ನೋಟೀಸ್ ನೀಡುವ ಮೂಲಕ ಮಾತ್ರ ನಾವು ಪಾಲಿಸಿಯನ್ನು ರದ್ದುಗೊಳಿಸಬಹುದು.

2. ನಾವು -

- ಪಾಲಿಸಿಯ ಅವಧಿಯು ಒಂದು ವರ್ಷದವರೆಗೆ ಇದ್ದರೆ ಮತ್ತು ಪಾಲಿಸಿಯ ಅವಧಿಯಲ್ಲಿ ಯಾವುದೇ ಕ್ಲೈಮ್ (ಗಳನ್ನು) ಮಾಡದಿದ್ದರೆ/ಮಾಡದಿದ್ದರೆ, ಮುಕ್ತಾಯಗೊಳ್ಳದ ಪಾಲಿಸಿಯ ಅವಧಿಗೆ ಅನುಪಾತದ ಪ್ರೀಮಿಯಂ ಅನ್ನು ಮರುಪಾವತಿ ಮಾಡಿ.
- ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಪಾಲಿಸಿಗೆ ಸಂಬಂಧಿಸಿದಂತೆ ಮತ್ತು ಅಂತಹ ಪಾಲಿಸಿ ವರ್ಷಗಳ ಅಪಾಯದ ವ್ಯಾಪ್ತಿ ಅವಧಿಯು ಪ್ರಾರಂಭವಾಗಿರದಿದ್ದಲ್ಲಿ, ಮುಕ್ತಾಯಗೊಳ್ಳದ ಪಾಲಿಸಿ ಅವಧಿಗೆ ಪ್ರೀಮಿಯಂ ಅನ್ನು ಮರುಪಾವತಿ ಮಾಡಿ.
- "ಪಾಲಿಸಿಯ ಮೇಲೆ ಕ್ಲೈಮ್ ಅನ್ನು ತಿಳಿಸಿದರೆ, ಯಾವುದೇ ಸಂದರ್ಭಗಳಲ್ಲಿ ರದ್ದುಗೊಳಿಸಿದ ನಂತರ ಯಾವುದೇ ಪ್ರೀಮಿಯಂ ಅನ್ನು ಮರುಪಾವತಿಸಲಾಗುವುದಿಲ್ಲ.

ವಿಭಾಗ V: ಘೋಷಣೆ

- ವಿಮೆಯನ್ನು ಪಡೆಯುವ ಮೊದಲು ನೀವು ಪ್ರಸ್ತಾಪದ ರೂಪದಲ್ಲಿ ಯಾವುದೇ ಸುಳ್ಳು/ತಪ್ಪಾದ ಘೋಷಣೆ/ಮಾಹಿತಿಯನ್ನು ಮಾಡಿದರೆ ಈ ಪಾಲಿಸಿಯ ಅಡಿಯಲ್ಲಿ ಉದ್ಭವಿಸುವ ಯಾವುದೇ ಕ್ಲೈಮ್ ಕಂಪನಿಯು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.
- ನೀವು ನೀತಿ ಮತ್ತು ಪ್ರಾಸ್ಟೆಕ್ಟಸ್ ಅನ್ನು ಓದಿದ್ದೀರಿ ಮತ್ತು ಪ್ರಸ್ತಾಪದ ಮೇಲೆ ನಿಮ್ಮ ಸಹಿಯನ್ನು ಅಂಟಿಸುವ ಮೊದಲು ಅಥವಾ ದೃಢೀಕರಿಸುವ ಮೊದಲು ವಿಷಯದ ಪರಿಣಾಮಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ಕಂಪನಿ ಮತ್ತಷ್ಟು ಅರ್ಥಮಾಡಿಕೊಂಡಿದೆ.
- ನೀವು ಸಹಿ ಮಾಡಿದ ಅಥವಾ ಓದಿದ ಘೋಷಣೆಯ ಜವಾಬ್ದಾರಿಯು ಪಾಲಿಸಿಯಲ್ಲಿ ಸೇರಿಸಲಾದ ಇತರ ಎಲ್ಲ ವ್ಯಕ್ತಿಗಳಿಗೆ, ಯಾವುದಾದರೂ ಇದ್ದರೆ, ಬದ್ಧವಾಗಿರುತ್ತದೆ ಎಂದು ನೀವು ಒಪ್ಪಿಕೊಳ್ಳುತ್ತೀರಿ ಮತ್ತು ಹೀಗಾಗಿ ಕಂಪನಿಗೆ ನಷ್ಟ ಪರಿಹಾರ ನೀಡಲು ಒಪ್ಪುತ್ತೀರಿ.

ವಿಭಾಗ VI: ನೀತಿ ವಿವಾದಗಳು

ಇಲ್ಲಿ ಒಳಗೊಂಡಿರುವ ನಿಯಮಗಳು, ಷರತ್ತುಗಳು, ವಿನಾಯಿತಿಗಳು, ಮಿತಿಗಳು ಮತ್ತು/ಅಥವಾ ಹೊರಗಿಡುವಿಕೆಗಳು ಅಥವಾ ವಿಷಯದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಯಾವುದೇ ವಿವಾದವನ್ನು ಅರ್ಥಮಾಡಿಕೊಳ್ಳಲಾಗುತ್ತದೆ ಮತ್ತು

ವಿಭಾಗ VII: ಒಪ್ಪಿತ ಬ್ಯಾಂಕ್ ಷರತ್ತು

ನೀವು ಬ್ಯಾಂಕಿನ ಪರವಾಗಿ ಯಾವುದೇ ವಿಮೆ ಮಾಡಲಾದ ಆಸ್ತಿಯ (ಬೆಳೆ) ಮೇಲೆ ಅಡಮಾನ ಹಾಕಿದ್ದರೆ, ಊಹಿಸಿದ್ದರೆ ಅಥವಾ ಯಾವುದೇ ಭದ್ರತೆಯನ್ನು ಸೃಷ್ಟಿಸಿದ್ದರೆ ಮತ್ತು ಬ್ಯಾಂಕ್ ಪಾಲಿಸಿಯಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಅಂತಹ ಬ್ಯಾಂಕಿನ ಹೆಸರನ್ನು ಸಹ ತೋರಿಸಲಾಗುತ್ತದೆ.

Kshema Kisan Sathi Insurance Policy

UIN: IRDAN162RPCR0019V01202526

ನೀವು ಪಾಲಿಸಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಅಂತಹ ಬ್ಯಾಂಕಿನ ಹೆಸರನ್ನು ಸೇರಿಸಲು ಆಯ್ಕೆ ಮಾಡಿದರೆ ಇದನ್ನು ಅನುಮೋದನೆಯಾಗಿ ತೋರಿಸಲಾಗುತ್ತದೆ.

ಈ ಷರತ್ತಿನಲ್ಲಿ, 'ಬ್ಯಾಂಕ್' ಎಂಬ ಪದವು ಯಾವುದೇ ಹಣಕಾಸು ಸಂಸ್ಥೆಯನ್ನು ಒಳಗೊಂಡಿರುತ್ತದೆ.

ಈ ಷರತ್ತಿನ ಅಡಿಯಲ್ಲಿ, ನೀವು ಈ ಕೆಳಗಿನಂತೆ ಒಪ್ಪುತ್ತೀರಿ:

- ಈ ಪಾಲಿಸಿಯ ಅಡಿಯಲ್ಲಿ ನಾವು ಪಾವತಿಸಬೇಕಾದ ಸಂಪೂರ್ಣ ಮೊತ್ತವನ್ನು ನಾವು ಬ್ಯಾಂಕಿಗೆ ಪಾವತಿಸುತ್ತೇವೆ. ಅಂತಹ ಬ್ಯಾಂಕ್ ಅದನ್ನು ತನ್ನ ಸ್ವಂತ ಬೇಡಿಕೆಗಾಗಿ ಮತ್ತು ಮೊತ್ತದಲ್ಲಿ ಆಸಕ್ತಿ ಹೊಂದಿರುವ ಇತರ ಯಾವುದೇ ವ್ಯಕ್ತಿಯ ಏಜೆಂಟ್ ಆಗಿ ಸ್ವೀಕರಿಸುತ್ತದೆ.
- ನಾವು ಬ್ಯಾಂಕಿಗೆ ಮೊತ್ತವನ್ನು ಪಾವತಿಸಿದಾಗ, ಈ ಪಾಲಿಸಿಯ ಅಡಿಯಲ್ಲಿ ನಮ್ಮ ಹೊಣೆಗಾರಿಕೆಯು ಬಿಡುಗಡೆಯಾಗುತ್ತದೆ ಮತ್ತು ಇದು ನಿಮ್ಮೆಲ್ಲರಿಗೂ ಮತ್ತು ವಿಮಾದಾರ ಎಂದು ಹೆಸರಿಸಲಾದ ಎಲ್ಲಾ ವ್ಯಕ್ತಿಗಳಿಗೂ ಬದ್ಧವಾಗಿರುತ್ತದೆ.
- ಈ ನೀತಿಯ ನಿಬಂಧನೆಗಳ ಅಡಿಯಲ್ಲಿ ನಾವು ಬ್ಯಾಂಕಿಗೆ ನೀಡುವ ಯಾವುದೇ ಸೂಚನೆ ಅಥವಾ ಸಂವಹನವು ನಿಮಗೆ ಸಾಕಷ್ಟು ಸೂಚನೆ ಅಥವಾ ಸಂವಹನವಾಗಿರುತ್ತದೆ.
- ನಾವು ಬ್ಯಾಂಕಿನೊಂದಿಗೆ ಮಾಡುವ ಯಾವುದೇ ಒಪ್ಪಂದ ಅಥವಾ ರಾಜಿ ನಿಮಗೆ ಮತ್ತು ವಿಮಾದಾರರೆಂದು ಹೆಸರಿಸಲಾದ ಎಲ್ಲಾ ವ್ಯಕ್ತಿಗಳಿಗೆ ಬದ್ಧವಾಗಿರುತ್ತದೆ. ಆದಾಗ್ಯೂ, ಅಂತಹ ಒಪ್ಪಂದ ಅಥವಾ ರಾಜಿ ಬ್ಯಾಂಕಿನ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.
- ನಾವು ಬ್ಯಾಂಕಿಗೆ ಮೊತ್ತವನ್ನು ಪಾವತಿಸಿದಾಗ, ಅಂತಹ ಪಾವತಿಯ ಮಟ್ಟಿಗೆ ನಾವು ಬ್ಯಾಂಕಿನ ಎಲ್ಲಾ ಹಕ್ಕುಗಳಿಗೆ ಕಾನೂನುಬದ್ಧವಾಗಿ ಮತ್ತು ಸ್ವಯಂಚಾಲಿತವಾಗಿ ಅಧೀನವಾಗುತ್ತೇವೆ. ಇದು ನಿಷೇಧದ ಹಕ್ಕುಗಳನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಪೂರ್ವಾಗ್ರಹಗೊಳಿಸುವುದಿಲ್ಲ.

ಎನ್. ಬಿ.: ಬ್ಯಾಂಕ್ ಎಂದರೆ ಪಾಲಿಸಿಯಲ್ಲಿ ಹೆಸರಿಸಲಾದ ಮೊದಲ ಹಣಕಾಸು ಸಂಸ್ಥೆ/ಬ್ಯಾಂಕ್ ಎಂದರ್ಥ.

ವಿಭಾಗ VIII: ಸೆವೆರಾಲಿಟಿ ಮತ್ತು ಸಂಪೂರ್ಣ ಒಪ್ಪಂದ

1. ತೀವ್ರತೆ:

ಈ ಪಾಲಿಸಿಯ ಯಾವುದೇ ವಿಭಾಗ, ನಿಬಂಧನೆ ಅಥವಾ ಭಾಗವು ಸರಿಯಾದ ನ್ಯಾಯವ್ಯಾಪ್ತಿಯ ನ್ಯಾಯಾಲಯದಿಂದ ಅಮಾನ್ಯವಾಗಿದೆ ಅಥವಾ ಅನೂರ್ಜಿತವಾಗಿದೆ ಎಂದು ಪರಿಗಣಿಸಿದರೆ, ಈ ಪಾಲಿಸಿಯ ಉಳಿದ ಭಾಗವು ಅಸ್ತಿತ್ವದಲ್ಲಿರುತ್ತದೆ ಮತ್ತು ಪೂರ್ಣವಾಗಿ ಜಾರಿಯಲ್ಲಿರುತ್ತದೆ ಮತ್ತು ಮುಂದುವರಿಯುತ್ತದೆ.

2. ಸಂಪೂರ್ಣ ಒಪ್ಪಂದ:

Kshema Kisan Sathi Insurance Policy

UIN: IRDAN162RPCR0019V01202526

ಈ ಪಾಲಿಸಿಯು ಸಂಪೂರ್ಣ ವಿಮಾ ಒಪ್ಪಂದವನ್ನು ಒಳಗೊಂಡಿರುತ್ತದೆ. ಕಂಪನಿಯು ಲಿಖಿತವಾಗಿ ಅನುಮೋದಿಸಿದ ಹೊರತು ಈ ಪಾಲಿಸಿಯಲ್ಲಿನ ಯಾವುದೇ ಬದಲಾವಣೆ ಅಥವಾ ಬದಲಾವಣೆಯು ಮಾನ್ಯವಾಗಿರುವುದಿಲ್ಲ ಅಥವಾ ಪರಿಣಾಮಕಾರಿಯಾಗಿರುವುದಿಲ್ಲ.

ವಿಭಾಗ IX: ನೀವು ಎಂದಾದರೂ ದೂರು ನೀಡುವ ಅಗತ್ಯವಿದ್ದರೆ ಏನು?

ಖಂಡಿತವಾಗಿಯೂ, ನೀವು ದೂರು ನೀಡುವ ಅಗತ್ಯವನ್ನು ಎಂದಿಗೂ ಅನುಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದಾಗ್ಯೂ, ಕೆಲವೊಮ್ಮೆ ವಿಷಯಗಳು ತಪ್ಪಾಗುತ್ತವೆ. ಅವರು ಹಾಗೆ ಮಾಡಿದಾಗ, ನಾವು ತಕ್ಷಣ ತಿಳಿಯಲು ಬಯಸುತ್ತೇವೆ, ಆದ್ದರಿಂದ ನಾವು ಸಾಧ್ಯವಾದಷ್ಟು ಬೇಗ ಅವುಗಳನ್ನು ಸರಿಪಡಿಸಬಹುದು.

ವಿಭಾಗ X: ನೀವು ನೋಟೀಸ್/ಸ್ಪಷ್ಟೀಕರಣ/ಕುಂದುಕೊರತೆ ನೀಡಲು ಬಯಸಿದರೆ

1. ಗಮನಿಸಿ:

ಈ ಪಾಲಿಸಿಯ ಅಡಿಯಲ್ಲಿ ನೀಡಲಾದ ಯಾವುದೇ ಸೂಚನೆ, ನಿರ್ದೇಶನ ಅಥವಾ ಸೂಚನೆಯು ಲಿಖಿತವಾಗಿರಬೇಕು ಮತ್ತು ವಿಮಾದಾರನ ಸಂದರ್ಭದಲ್ಲಿ ಕೈಯಿಂದ, ಅಂಚೆ ಮೂಲಕ, ಇಮೇಲ್ ಮೂಲಕ, ಯಾವುದಾದರೂ ಇದ್ದರೆ, ಅದರ ಮೊದಲ ಭಾಗದಲ್ಲಿ ನಿರ್ದಿಷ್ಟಪಡಿಸಿದ ವಿಳಾಸ ಮತ್ತು ಇ-ಮೇಲ್ ಮೂಲಕ ತಲುಪಿಸಬೇಕು.

ಪ್ರಮುಖ ಸಾಲಗಾರನಿಗೆ ನಾವು ನೀಡುವ ಯಾವುದೇ ಸೂಚನೆ ಅಥವಾ ಪತ್ರವನ್ನು ನಿಮ್ಮೆಲ್ಲರಿಗೂ ನೀಡಲಾಗಿದೆಯೆಂದು ಪರಿಗಣಿಸಲಾಗುತ್ತದೆ. ನಿಮ್ಮಲ್ಲಿ ಯಾರಾದರೊಬ್ಬರು ಸಾಲಗಾರರನ್ನು ವಿನಂತಿಸಿದರೆ, ಹೇಳಿಕೆ ನೀಡಿದರೆ, ಪ್ರಾತಿನಿಧ್ಯ ನೀಡಿದರೆ, ಹಕ್ಕು ಮಂಡಿಸಿದರೆ ಅಥವಾ ಕ್ರಮ ಕೈಗೊಂಡರೆ ಅವರೆಲ್ಲರಿಗೂ ಬದ್ಧತೆ ಇರುತ್ತದೆ.

ಕಂಪನಿಯ ಸಂದರ್ಭದಲ್ಲಿ: ಕೆಎಸ್‌ಇಎಂಎ ಜನರಲ್ ಇನ್ಶೂರೆನ್ಸ್ ಲಿಮಿಟೆಡ್, ರೆಜಿ. ಕಚೇರಿ: 413,4ನೇ ಮಹಡಿ, ಮೈ ಹೋಮ್ ಟೈಕೂನ್, ಕುಂದನ್ ಬಾಗ್ ಬೇಗಂಪೇಟ್, ಹೈದರಾಬಾದ್, ತೆಲಂಗಾಣ, ಭಾರತ-500016. ಇ-ಮೇಲ್ customer.support@kshema.co.

ಪೋಸ್ಟ್ ಮಾಡಿದ 7 ದಿನಗಳ ನಂತರ ಅಥವಾ ಕೈ ವಿತರಣೆ ಅಥವಾ ಇ-ಮೇಲ್ ಸಂದರ್ಭದಲ್ಲಿ ರಸೀದಿಯ ತಕ್ಷಣವೇ ಸೂಚನೆ ಮತ್ತು ಸೂಚನೆಗಳನ್ನು ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

2. ಯಾವುದೇ ಸಮಯದಲ್ಲಿ ನಿಮಗೆ ಯಾವುದೇ ಸ್ಪಷ್ಟೀಕರಣ ಅಥವಾ ಸಹಾಯ ಬೇಕಾದರೆ

ನೀವು ನಮ್ಮ ಕಚೇರಿಗಳನ್ನು ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ವಿಳಾಸದಲ್ಲಿ, ಸಾಮಾನ್ಯ ವ್ಯವಹಾರದ ಸಮಯದಲ್ಲಿ ಸಂಪರ್ಕಿಸಬಹುದು.

3. ಕುಂದುಕೊರತೆ ಪರಿಹಾರ ಷರತ್ತು

ಈ ನೀತಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಅಥವಾ ಯಾವುದೇ ವಿಷಯದ ಬಗ್ಗೆ ನಮ್ಮ ನಿರ್ಧಾರದ ಬಗ್ಗೆ ಅಥವಾ ಹಕ್ಕಿನ ಬಗ್ಗೆ ನೀವು ಯಾವುದೇ ಪ್ರಶ್ನೆ ಅಥವಾ ಕುಂದುಕೊರತೆಗಳನ್ನು ಹೊಂದಿದ್ದರೆ, ನೀವು ನಿಮ್ಮ ಕುಂದುಕೊರತೆಗಳನ್ನು ಈ ಕೆಳಗಿನಂತೆ ಪರಿಹರಿಸಬಹುದು:

1. ಯಾವುದೇ ಪ್ರಶ್ನೆಯ ಪರಿಹಾರಕ್ಕಾಗಿ, ನೀವು ಪಾಲಿಸಿ ವಿತರಣಾ ಕಚೇರಿಯನ್ನು ಕ್ಷೇಮಾ ಜನರಲ್ ಇನ್ಶೂರೆನ್ಸ್ ಲಿಮಿಟೆಡ್, ರೆಜಿಡ್. ಆಫೀಸ್: #413,4 ನೇ ಮಹಡಿ, ಮೈ ಹೋಮ್ ಟೈಕೂನ್, ಕುಂದನ್ ಬಾಗ್, ಬೇಗಂಪೇಟ್, ಹೈದ್ರಾಬಾದ್ ನಲ್ಲಿ ನಮಗೆ ಬರೆಯುವ ಮೂಲಕ ಸಂಪರ್ಕಿಸಬಹುದು.
2. ಒದಗಿಸಿದ ಪರಿಹಾರದಿಂದ ನೀವು ತೃಪ್ತರಾಗದಿದ್ದರೆ, ನೀವು ನಮ್ಮ ಇ-ಮೇಲ್ grievance.cell@kshema.co ಅಥವಾ gro@kshema.co ಗೆ ಹೋಗಬಹುದು ಅಥವಾ ನಮಗೆ 1800 570 2998 (ಟೋಲ್-ಫ್ರೀ) ಗೆ ಕರೆ ಮಾಡಬಹುದು ಅಥವಾ ನಮಗೆ ಗ್ರೀವಾಂಕ್ ನಲ್ಲಿ ಬರೆಯಬಹುದು.
3. ನಾವು ಒದಗಿಸಿದ ಪರಿಹಾರದಿಂದ ನೀವು ತೃಪ್ತರಾಗದಿದ್ದರೆ, <https://www.cioins.co.in> ನಲ್ಲಿ ಕುಂದುಕೊರತೆ ಪರಿಹಾರಕ್ಕಾಗಿ ವಿಮಾ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.

ಎಸ್. ನಂ.	ಸ್ಥಳ	ಒಂಬುಡ್ಸ್‌ಮನ್ ಹೆಸರು	ಪದನಾಮ.	ವಿಮಾ ಒಂಬುಡ್ಸ್‌ಮನ್ ಕಚೇರಿ,	ನ್ಯಾಯವ್ಯಾಪ್ತಿ	ದೂರವಾಣಿ ಸಂಖ್ಯೆ.	ಇ-ಮೇಲ್
1.	ಅಹಮದಾಬಾದ್	ಶ್ರೀ ಕೊಲ್ಲುವಿಕಾಸ್ ರಾವ್	ವಿಮಾ ಒಂಬುಡ್ಸ್‌ಮನ್	ಜೀವನ್ ಪ್ರಕಾಶ್ ಕಟ್ಟಡ, 6ನೇ ಮಹಡಿ, ತಿಲಕ್ ಮಾರ್ಗ, ಪರಿಹಾರ ರಸ್ತೆ, ಅಹಮದಾಬಾದ್-380,001.	ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು.	079 - 25501 201/02	oio.ahmedabad@cioins.co.in
2.	ಬೆಂಗಳೂರು	ಶ್ರೀಮತಿ ನೀರಜಾ ಕಪೂರ್	ವಿಮಾ ಒಂಬುಡ್ಸ್‌ಮನ್	ಜೀವನ್ ಸೌಧಾ ಕಟ್ಟಡ, ಪಿಐಡಿ ಸಂಖ್ಯೆ 57-27-ಎನ್-19 ನೇ ಮಹಡಿ, 19/19, 24ನೇ ಮುಖ್ಯ ರಸ್ತೆ, ಜೆಪಿ ನಗರ, ಮೊದಲ ಹಂತ,	ಕರ್ನಾಟಕ	080 - 26652 048 / 26652 049	oio.bengaluru@cioins.co.in

				ಬೆಂಗಳೂರು-560 078.			
3.	ಭೋ ಪಾಲ್	ಶ್ರೀ ಅಜಯ್ ಕುಮಾರ್	ವಿಮಾ ಒಂಬುಡ್ಸ್‌ ನ್	1ನೇ ಮಹಡಿ, "ಜೀವನ್ ಶಿಖಾ", 60-ಬಿ, ಹೋಶಂಗಾಬಾದ್ ರಸ್ತೆ, ಗಾಯತ್ರಿ ಮಂದಿರದ ಎದುರು, ಅರೇರಾ ಹಿಲ್ಸ್ ಭೋಪಾಲ್-462 011.	ಮಧ್ಯಪ್ರದೇಶ , ಛತ್ತೀಸ್‌ಗಢ.	0755 - 27692 01 / 27692 02 / 27692 03	oio.b hopal @cioi ns.co .in
4.	ಭುವ ನೇಶ್ವರ	ಶ್ರೀ. ಬಿಂಬಧ ರ್ ಪ್ರಧಾನ್	ವಿಮಾ ಒಂಬುಡ್ಸ್‌ ನ್	62, ಅರಣ್ಯ ಉದ್ಯಾನ, ಭುವನೇಶ್ವರ- 751,009.	ಒಡಿಶಾ	0674 - 25964 61 /2596 455/2 59642 9/259 6003	oio.b huba nesw ar@c ioins. co.in
5.	ಚಂಡೀ ಗಢ	ಶ್ರೀಮತಿ ಅಲ್ಕಾ ಝಾ	ವಿಮಾ ಒಂಬುಡ್ಸ್‌ ನ್	ಜೀವನ್ ಡೀಪ್ ಬಿಲ್ಡಿಂಗ್ ಎಸ್ಸಿಒ 20- 27, ನೆಲ ಮಹಡಿ ವಲಯ-17 ಎ, ಚಂಡೀಗಢ- 160,017.	ಪಂಜಾಬ್, ಹರಿಯಾಣ (ಗುರುಗ್ರಾಮ್ , ಫೆರಿದಾಬಾದ್, ಸೋನೆಪತ್ ಮತ್ತು ಬಹದೂರ್‌ಗಢ್ ಹೊರತುಪಡಿಸಿ), ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ,	0172- 27064 68	oio.c handi garh @cioi ns.co .in

					ಲಡಾಖ್ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳು.		
6.	ಚೆನ್ನೈ	ಶ್ರೀ. K.Vinaya k ರಾವ್	ವಿಮಾ ಒಂಬುಡ್ಸನ್	ಫಾತಿಮಾ ಅಖ್ತರ್ ಕೋರ್ಟ್, 4ನೇ ಮಹಡಿ, 453, ಅನ್ನಾ ಸಲೈ, ತೇಯಾಂಪೇಟ್, ಚೆನ್ನೈ-600 018.	ತಮಿಳುನಾಡು, ಪುದುಚೇರಿ ಪಟ್ಟಣ ಮತ್ತು ಕಾರೈಕಲ್ (ಇವು ಪುದುಚೇರಿಯ ಭಾಗವಾಗಿವೆ)	044 - 24333 668 / 24333 678	oio.c henn ai@ci oins. co.in
7.	ದೆಹಲಿ	ಶ್ರೀಮತಿ ಸುನೀತಾ ಶರ್ಮಾ	ವಿಮಾ ಒಂಬುಡ್ಸನ್	2/2ಎ, ಸಾರ್ವತ್ರಿಕ ವಿಮಾ ಕಟ್ಟಡ, ಅಸಫ್ ಅಲಿ ರಸ್ತೆ, ನವದೆಹಲಿ-110002.	ದೆಹಲಿ ಮತ್ತು ಹರಿಯಾಣದ ನಂತರದ ಜಿಲ್ಲೆಗಳು- ಗುರುಗ್ರಾಮ್, ಫರಿದಾಬಾದ್, ಸೋನೇಪತ್ ಮತ್ತು ಬಹದ್ದೂರ್ಗಢ್.	011 - 46013 992/2 32135 04/23 23248 1	oio.d elhi@ cioin s.co.i n
8.	ಗುವಾಹಟಿ	ಶ್ರೀ ಅಜಯ್ ಕುಮಾರ್ ಶರ್ಮಾ	ವಿಮಾ ಒಂಬುಡ್ಸನ್	ಜೀವನ್ ನಿವೇಶ್, 5ನೇ ಮಹಡಿ, ಎನ್. ಆರ್. ಪನ್ನಜಾರ್ ಮೇಲ್ನೇತುವೆ, ಎಸ್. ಎಸ್. ರಸ್ತೆ,	ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ,	0361 - 26322 04 / 26022 05 / 26313 07	oio.g uwah ati@c ioins. co.in

				ಗುವಾಹಟಿ-781001 (ಅಸ್ಸಂ).	ನಾಗಾಲಾಂ ಡ್ ಮತ್ತು ಶ್ರೀಪುರಾ.		
9.	ಹೈದರಾಬಾದ್	ಶ್ರೀಮತಿ ಜಿ. ಶೋಭಾ ರೆಡ್ಡಿ	ವಿಮಾ ಒಂಬುಡ್ಸ್ಕೂ ನ್	6-2-46, 1ನೇ ಮಹಡಿ, "ಮೊಯಿನ್ ಕೋರ್ಟ್", ಲೇನ್ ಎದುರು. ಸಲೀಮ್ ಫಂಕ್ಷನ್ ಪ್ಯಾಲೇಸ್, ಎ. ಸಿ. ಗಾರ್ಡ್ಸ್, ಲಕ್ಕಿ-ಕಾ-ಪೂಲ್, ಹೈದರಾಬಾದ್-500 004.	ಆಂಧ್ರಪ್ರದೇ ಶ, ತೆಲಂಗಾಣ, ಯಾನಂ ಮತ್ತು ಕೇಂದ್ರಾಡಳಿ ತ ಪ್ರದೇಶವಾದ ಪುದುಚೇರಿ ಯ ಭಾಗ.	040 - 23312 122 / 23376 991 / 23376 599 / 23328 709 / 23325 325	oio.h ydera bad @cioi ns.co .in
10.	ಜೈಪುರ	ಶ್ರೀ ಸತ್ಯಜಿತ್ ರಾಜನ್	ವಿಮಾ ಒಂಬುಡ್ಸ್ಕೂ ನ್	ಜೀವನ್ ನಿಧಿ-II ಬಿ. ಎಲ್. ಡಿ. ಜಿ., ಗ್ರಾ. ಮಹಡಿ, ಭವಾನಿ ಸಿಂಗ್ ಮಾರ್ಗ, ಜೈಪುರ-303005.	ರಾಜಸ್ಥಾನ	0141 - 27403 63	oio.ja ipur @cioi ns.co .in
11.	ಕೊಚ್ಚಿ	ಶ್ರೀ ಪ್ರದೀಪ್ ಕುಮಾರ್ ಜೈನ್	ವಿಮಾ ಒಂಬುಡ್ಸ್ಕೂ ನ್	10ನೇ ಮಹಡಿ, ಜೀವನ್ ಪ್ರಕಾಶ್, ಎಲ್‌ಐಸಿ ಕಟ್ಟಡ, ಮಹಾರಾಜರ ಕಾಲೇಜು ಮೈದಾನದ ಎದುರು, M.G.Road, ಕೊಚ್ಚಿ-682 011.	ಕೇರಳ, ಲಕ್ಷದ್ವೀಪ, ಮಾಹೇ- ಕೇಂದ್ರಾಡಳಿ ತ ಪ್ರದೇಶವಾದ ಪುದುಚೇರಿ ಯ ಭಾಗವಾಗಿದೆ.	0484 - 23587 59	oio.er nakul am@ cioin s.co.i n
12.	ಕೋಲ್ಕತ್ತಾ	ಶ್ರೀಮತಿ ಕಿರಣ್ ಸಹದೇ ವ್	ವಿಮಾ ಒಂಬುಡ್ಸ್ಕೂ ನ್	ಹಿಂದೂಸ್ತಾನ್ ಬಿ. ಎಲ್. ಡಿ. ಜಿ. ಅನೆಕ್ಸ್, 4ನೇ ಮಹಡಿ, 4, ಸಿ. ಆರ್. ಅವೆನೂಯ್, ಕೋಲ್ಕತ್ತಾ-700 072.	ಪಶ್ಚಿಮ ಬಂಗಾಳ, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.	033 - 22124 339 / 22124 341	oio.k olkat a@ci oins. co.in

13.	ಲಕ್ಕೋ	ಶ್ರೀ. ಅತುಲ್ ಸಹಾ ಯ್	ವಿಮಾ ಒಂಬುಡ್ಸ್ಕ ನ್	6ನೇ ಮಹಡಿ, ಜೀವನ್ ಭವನ, ಹಂತ-2, ನವಲ್ ಕಿಶೋರ್ ರಸ್ತೆ, ಹಜರತ್‌ಜ್, ಲಕ್ಕೋ-226001.	ಉತ್ತರ ಪ್ರದೇಶದ ಜಿಲ್ಲೆಗಳು: ಲಲಿತ್ಪುರ, ಝಾನ್ಸಿ, ಮಹೋಬಾ, ಹಮೀರ್ಪುರ, ಬಾಂದಾ, ಚಿತ್ರಕೂಟ, ಅಲಹಾಬಾ ದ್, ಮಿರ್ಜಾಪುರ, ಸೋನ್ಮಾಬ ದ್ರಾ, ಫತೇಪುರ್, ಪ್ರತಾಪ್ಗಢ, ಜೌನ್ಪುರ್, ವಾರಣಾಸಿ, ಗಾಜಿಪುರ, ಜಲೌನ್, ಕಾನ್ಪುರ, ಲಕ್ಕೋ, ಉನ್ನಾವ್, ಸಿಟ್	0522 - 40020 82 / 35006 13	oio.lu ckno w@ci oins. co.in
14.	ಮುಂ ಬೈ	ಶ್ರೀಮತಿ ಸರೋಜಿ ನಿ ಎಸ್. ವಿ. ದಿಖಾಲೆ	ವಿಮಾ ಒಂಬುಡ್ಸ್ಕ ನ್	3ನೇ ಮಹಡಿ, ಜೀವನ್ ಸೇವಾ ಅನೆಕ್ಸ್, ಎಸ್. ವಿ. ರಸ್ತೆ, ಸಾಂತಾಕ್ರೂಜ್ (ಪಶ್ಚಿಮ), ಮುಂಬೈ- 400 054.	ಮುಂಬೈನ ವಾರ್ಡ್‌ಗಳ ನ್ನು ಹೊರತುಪಡಿಸಿ ಮೆಟ್ರೋಪಾ ಲಿಟನ್ ಪ್ರದೇಶ- ಅಂದರೆ ಎಂ/ಇ, ಎಂ/ಡಬ್ಲ್ಯೂ	022 - 69038 800/2 7/29/3 1/32/3 3	oio.m umba i@cio ins.c o.in

					, ಎನ್, ಎಸ್ ಮತ್ತು ಟಿ ವಿಮಾ ಒಂಬುಡ್ಸ್ ನ ಧಾಣೆ ಮತ್ತು ನವೀ ಮುಂಬೈನ ಪ್ರದೇಶಗಳ ಕಚೇರಿ.		
15.	ನೋಯ್ಡಾ	ಶ್ರೀ ಬಿಂಬಧರ್ ಪ್ರಧಾನ್	ವಿಮಾ ಒಂಬುಡ್ಸ್ ನ	ಭಗವಾನ್ ಸಹಾಯ್ ಅರಮನೆ, 4ನೇ ಮಹಡಿ, ಮುಖ್ಯ ರಸ್ತೆ, ನಯಾ ಬಾನ್ಸ್, ಸೆಕ್ಟರ್ 15, ಜಿಲ್ಲೆ: ಗೌತಮ್ ಬುದ್ಧ ನಗರ, U.P-201301.	ಉತ್ತರಾಖಂಡ್ ರಾಜ್ಯ ಮತ್ತು ಉತ್ತರ ಪ್ರದೇಶದ ಈ ಕೆಳಗಿನ ಜಿಲ್ಲೆಗಳು: ಆಗ್ರಾ, ಅಲಿಗಢ, ಬಾಗ್ಪತ್, ಬರೇಲಿ, ಬಿಜ್ನೋರ್, ಬದೌನ್, ಬುಲಂದ್ಶಹರ್, ಇಟಾ, ಕನ್ಹಜ್, ಮೈನ್ಪುರಿ, ಮಥುರಾ, ಮೀರತ್, ಮೊರಾದಾಬಾದ್, ಮುಜಾಫರ್ ನಗರ್, ಅಥವಾ	0120-2514252 / 2514253	oio.noida@cioins.co.in
16.	ಪಾಟ್ನಾ	ಶ್ರೀಮತಿ ಸುಷ್ಮಿತಾ	ವಿಮಾ ಒಂಬುಡ್ಸ್ ನ	2ನೇ ಮಹಡಿ, ಲಲಿತ್ ಭವನ,	ಬಿಹಾರ, ಜಾರ್ಖಂಡ್.	0612-2547068	oio.patna@cioins.co.in

		ಮುಖ ಜಿಫ್		ಬೈಲೆಯ ರಸ್ತೆ, ಪಾಟ್ನಾ 800001.			ns.co .in
17.	ಪುಣೆ	ಶ್ರೀ ಸುನಿಲ್ ಜೈನ್	ವಿಮಾ ಒಂಬುಡ್ಸ್ಕೆ ನ್	ಜೀವನ್ ದರ್ಶನ ಬಿ. ಎಲ್. ಡಿ. ಜಿ., 3ನೇ ಮಹಡಿ, ಸಿ. ಟಿ. ಎಸ್. ನಂ. 195 ರಿಂದ 198, ಎನ್. ಸಿ. ಕೇಲ್ಕರ್ ರಸ್ತೆ, ನಾರಾಯಣ್ ಪೇಥ್, ಪುಣೆ-411 030.	ನವೀ ಮುಂಬೈ, ಧಾಣೆ ಜಿಲ್ಲೆ, ಪಾಲ್ಕರ್ ಜಿಲ್ಲೆ, ರಾಯಗಡ್ ಜಿಲ್ಲೆ ಮತ್ತು ಮುಂಬೈ ಮಹಾನಗರ ಪ್ರದೇಶಗಳ ನ್ನು ಹೊರತುಪಡಿಸಿ ಗೋವಾ ರಾಜ್ಯ ಮತ್ತು ಮಹಾರಾ ಷ್ಟ್ರ ರಾಜ್ಯ	020- 24471 175	oio.p une @cioi ns.co .in
18.	ಧಾಣೆ	ಶ್ರೀ ಉಮೇಶ್ ಸಿನ್ಹಾ	ವಿಮಾ ಒಂಬುಡ್ಸ್ಕೆ ನ್	2ನೇ ಮಹಡಿ, ಜೀವನ್ ಚಿಂತಾಮಣಿ ಕಟ್ಟಡ, ವಸಂತರಾವ್ ನಾಯಕ್ ಮಹಾಮರ್ಗ್, ಧಾಣೆ (ಪಶ್ಚಿಮ)- 400604	ನವೀ ಮುಂಬೈ, ಧಾಣೆ ಜಿಲ್ಲೆ, ರಾಯಗಡ್ ಜಿಲ್ಲೆ, ಪಾಲ್ಕರ್ ಜಿಲ್ಲೆ ಮತ್ತು ಮುಂಬೈ, ಎಂ/ಪೂರ್ವ, ಎಂ/ಪಶ್ಚಿಮ, ಎನ್, ಎಸ್ ಮತ್ತು ಟಿ ವಾರ್ಡ್‌ಗಳ ಪ್ರದೇಶ.	022- 20812 868/6 9	oio.th ane@ cioin s.co.i n

* ಗಮನಿಸಿ: ಮೇಲಿನ ಒಂಬುಡ್ಸ್ಕೆನ್ ಸಂಪರ್ಕ ವಿವರಗಳು ಕಾಲಕಾಲಕ್ಕೆ ಬದಲಾಗುವುದರಿಂದ, ನವೀಕರಿಸಿದ ಪಟ್ಟಿಗಾಗಿ <https://www.cioins.co.in> ಅನ್ನು ಉಲ್ಲೇಖಿಸಲು ನಾವು ನಿಮಗೆ ಸೂಚಿಸುತ್ತೇವೆ.

KSHEMA GENERAL INSURANCE LIMITED

Kshema Kisan Sathi Insurance Policy

UIN: IRDAN162RPCR0019V01202526

ನಮ್ಮನ್ನು ಸಂಪರ್ಕಿಸಿ

ಕ್ಲೇಮಾ ಜನರಲ್ ಇನ್ಶೂರೆನ್ಸ್ ಲಿಮಿಟೆಡ್

ವಿಳಾಸ-ಪಾಲಿಸಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ

ಜಾಲ-www.Kshema.co

ಇ-ಮೇಲ್: ಪಾಲಿಸಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ

ಗ್ರಾಹಕ ಸೇವೆ: customer.support@kshema.co.

kshema

kshema